

ಎಮ್ಮೆಹುಟಿಗೆ ದಾರಿ

(ಉಕ 24:13-36)

ನಾನು ಬಾಲಕನಾಗಿದ್ದೂಗ “ರೋಡ್” ಜಲನ ಜಿತ್ರಗಳ ನನಗೆ ಪ್ರಿಯವಾಗಿದ್ದವು: ಜಂಗ್ ಕೆನ್ನಿಸ್ ಹಾಗೂ ಬೈಬಲ್ ಕೋಣ ಅವರು ಅಭಿನಯಿಸಿದ “ರೋಡ್ ಮು ರ್ಹಾಂಲುಭಾರ್” (1941), “ರೋಡ್ ಮು ಹೊರೊಕೆನ್ನು” (1942), “ರೋಡ್ ಮು ಬಾಲ್” (1952) ಹಾಗೂ ಇತರ ಎಲ್ಲಾ ಜಿತ್ರಗಳನ್ನು ಮೆಚ್ಚಿಕೊಂಡಿದ್ದೇನು. ಬೈಬಲನಲ್ಲ ಲಾಕ್ 24ರಲ್ಲ ೧೦ದು ದಾಲಿಯ ಕಥೆಯಾದೆ. ಆದರೆ ಲಾಕ್ 24 ರಲ್ಲಿರುವ ಕಥೆಯು ಬಹಳ ದಿನಗಳ ಹಿಂದೆ ನಾನು ಆನಂದಿಸಿದ ಜಲನ ಜಿತ್ರಗಳಂತೆ ಹಾಸ್ಯಮಯವಾದದ್ದಲ್ಲ. ಅದು ಸುಂದರವಾದ, ಅದ್ಭುತಕರವಾದ ಆತ್ಮೀಯ ಅರ್ಥವುಷ್ಟ ಮನಕರಗಿನುವ ಕಥೆಯಾಗಿದೆ.

ವಾಕ್ಯದಿಂದ ನಾನು ತೆಗೆದುಕೊಳ್ಳುವ ಸಂದೇಶವು ಏ. 21ರಲ್ಲ ಕ್ಲೇಯೊಹನು ತನ್ನ ಸ್ನೇಹಿತನಿಗೆ, “ನಾವಾದರೋ ಇಸ್ಲಾಯೀಲ್ ಜನರನ್ನು ಜಡಿಸತಕ್ಕವನು ಆತನೇ ಎಂದು ಸಿಲಾಂಪ್ರಿಸಿಕೊಂಡಿದ್ದೇವು” ಎಂದು ಹೇಳಿದ್ದರಲ್ಲ ನೂಜಿನಲ್ಲಿಟ್ಟಿದೆ. ಈ ವಾಕ್ಯದ ಸಂದೇಶವು ಸಿಲಾಂಪ್ರಿಯ ಬಿಷಯದ್ವಾಗಿದೆ. ಸಿಲಾಂಪ್ರಿ ಅಜಸಿ ಹೊಳದದ್ದನ್ನು ಆವೇಳೆ ಪುನರುಜ್ಜೀವಿಸಲ್ಲಿಟ್ಟದ್ದನ್ನು ನಮ್ಮ ಹಾರೆದಲ್ಲ ನೋಡುತ್ತೇವೆ.

ಸಿರಿಜೆಯ ನಿರಾಶಯಾದಷ್ಟು

(ಉಕ 24:13, 14)

ಹುನರುತ್ಥಾನದ ಬಗ್ಗೆ ಲಾಕನು ಬರೆದ ಸಂಗತಿಗಳ ಅಧ್ಯಯನ ಮಾಡುವಾಗ, ವಾರದ ಹೊದಲನೆಯ ದಿನದಂದು ಸ್ತೀಯರು ನಮಾಧಿಗೆ ಬಂದು ಇಬ್ಬರು ದೇವದಾತರನ್ನು ಕಂಡು ಕೊಂಡದ್ದನ್ನು ಓದುತ್ತೇವೆ (1-7 ವರ್ಜನಗಳು). “ಹನೆನ್ನಂದು ಮಂದಿ ಶಿಷ್ಯರು ಉಜದಪರೆಲ್ಲಿಗೂ” ಸ್ತೀಯರು ವರದಿ ಮಾಡಿದನಂತರ (ಏ. 9) ಹೆತ್ರನು ನಮಾಧಿಗೆ ಓದಿ ಹೊಗಿ ಅದು ಹಾಲಯಾಗಿರುವದನ್ನು ಕಂಡನು (ಏ. 12). ವರ್ಜನ 13ಕ್ಕಿಂತ ಹೊದಲು ಪುನರುತ್ಥಾನದ ದರ್ಶನದ ಬಗ್ಗೆ ನಾವು ಓದುವದಿಲ್ಲ.² ಇದು ಹೊದಲನೆಯಾದು.

“ಅದೇ ದಿನದಲ್ಲ ಶಿಷ್ಯರಲ್ಲ ಇಬ್ಬರು ಯೆರೂನಲೇಬುಗೆ ಆಯವರೆ ಮೈಲು ದೂರದಲ್ಲಿದ್ದ ಎಮ್ಮುಕು ಎಂಬ ಹಜ್ಜರೆ ಹೊಳ್ಳಿತ್ತಿದ್ದರು” (ಏ. 13) ಎಂಬುದಲಂದ ನಮ್ಮ ಕಥೆ ಪ್ರಾರಂಭವಾಗುತ್ತದೆ. ಸ್ತೀಯರು ನಮಾಧಿಯ ಹಾಲಯಾಗಿರುವದನ್ನು ಕಂಡಾಗ ಇನ್ನೂ ಹಗಲಾಗಿತ್ತು. “ಅವರಲ್ಲ ಇಬ್ಬರು” ಎಂಬ ಮಾತುಗಳ ವರ್ಜನ 9ರಲ್ಲ “ಉಜದಪರೆಲ್ಲರೂ” ಎಂದು ಕರೆಯಲ್ಪಟ್ಟ ಶಿಷ್ಯರ ಬಿಂಬಿವಾದ ಗುಂಪಿನಲ್ಲಿಯ ಇಬ್ಬರೆಂದು ತಿಖಯತಕ್ಕಣ್ಣ. ಒಬ್ಬನ ಹೆನರು ಕ್ಲೇಯೊಹನು (ಏ. 18)³: ಇನ್ನೊಬ್ಬ ವೃತ್ತಿಯ ಹೆನರು ಹೇಳಲ್ಪಟ್ಟಿಲ್ಲ. ಬಹುಶಃ ಆ ವೃತ್ತಿ ಕ್ಲೇಯೊಹನ ಹೆಂಡತಿ ಯಾಗಿರಬಹುದು.⁴ ಅವಲಿಬ್ಬರೂ⁵ ಯೆರೂನಲೇಬುಸಿಂದ ಎಮ್ಮುಕು ಎಂಬ ಜಿಕ್ಕು ಹಜ್ಜಯಲ್ಲಿದ್ದ ಮನಗೆ ಹೊಳುತ್ತಿದ್ದರು.⁶

“ಮನೆಗೆ ಹೋಗುತ್ತಿದ್ದರು” - ಇವು ಎಂಥಾ ಬಿಳೀಕ ಹಡಗಳು. ನಾನು ಮನೆಯಂದ ದೂರವಿರುವಾಗ, ನಾನು ಹಿಂದಿರುಗಿ ಬರುವವರೆಗೆ ದಿನಗಳನ್ನು ಎಟೆನ್ನುತ್ತೇನೆ.⁷ ಈ ಇಬ್ಬರು ನಂತರೋಷದಿಂದ ಇದ್ದರೆಂದು ನಾವು ನಿಲ್ಲಿಸುತ್ತೇವೆ. ಅವರ ಸುತ್ತ ವನಂತ ಕಾಲದ ಸೌಂದರ್ಯವಿತ್ತು, ಹಲ್ಲು ಹಸಿರು ಬಣ್ಣಕ್ಕೆ ತಿರುಗುತ್ತಿತ್ತು, ಮರಗಳ ಜಿಗುರುತ್ತಿದ್ದವು. ಹೂವುಗಳ ಅರಳುತ್ತಿದ್ದವು. ಹೆಚ್ಚಿಗಳ ಹಾಡುತ್ತಿದ್ದವು, ಹೀಗಿದ್ದರೂ ಆ ಇಬ್ಬರು ಶಿಶ್ಯರು ಇದಾವುದನ್ನು ಗಮನಿಸಲಿಲ್ಲ. ಅವರು ಕಣ್ಣೀಲನಿಂದ ತುಂಬಿದ ಮುಖಪ್ರಕಾರದ ಮೆಲ್ಲನೇ ನಡೆಯುತ್ತಿದ್ದರು.⁸ ಯಾಕಂದರೆ ಅವರು ಈವ ಸಂಹಾರದನಂದರ ಮನೆಗೆ ತೆರಳುತ್ತಿದ್ದರು. ಈ ದಾಲಯಲ್ಲ ಅನೇಕರು ನಡೆದಿದ್ದಿಲ್ಲ, ಈ ದಾಲ ಬೀಉಯನ್ ಗಣ್ಣಲ್ಲಿ ಹಾದರಿ ತುಂಡಿದಿಂದ ಗಣ್ಣಯಾದದ್ದಾಗಿದೆ. ಜಾಯನ್ ಗಣ್ಣಲ್ಲಿ ಕಣ್ಣೀಲುಗಳಿಂದ ಒದ್ದೆಯಾಗಿದೆ. ಹೀಗಿದ್ದರೂ ಅವರು ತಾವು ಪ್ರೀತಿಸಿದಾರನ ಈವ ಸಂಹಾರವನ್ನು ಮಾತ್ರವೇ ಮುಗಿಸಿ ಮನೆಗೆ ಹೋರಣರಿಲ್ಲ. ತಮ್ಮ ನಿಲ್ಲಿಸುತ್ತೇಯನ್ನು ವಿಶ್ವಾಸವನ್ನು ಇಟ್ಟಿದ್ದಾಗನ ಶವನಂಹಾರ ಮುಗಿಸಿ ಮನೆಗೆ ಹೋರಣದ್ದರು. ಯೇಂನು ಚಿನ ಶವನಂಹಾರ ಮುಗಿಸಿ ಅವರು ಮನೆಗೆ ಹೋರಣದ್ದರು. ಹೀಗೆ ಅವರು ಉದಾಸೀನರಾಗಿ ಮೆಲ್ಲಗೆ ನಡೆಯುತ್ತಿದ್ದರು.

“ಸಂಭವಿಸಿದ ಈ ಎಲ್ಲಾ ಕಾರ್ಯಗಳ ಬಿಂಬಿಸಿದಾಗ ಸಂಭಾಷಣೆ ಮಾಡುತ್ತಿದ್ದರು” (ಪ. 14). “ಎಲ್ಲಾ” ಎಂಬ ಹಡಗನ್ನು ಗಮನಿಸಿಲಿ. ಅವರು ಯೇಂನು ಚಿನ ಮರಳದ ಬಗ್ಗೆ ಮಾತ್ರವೇ ಮಾತನಾಡಿಲ್ಲ; ನಮಾಧಿಯಂದ ಮಹಿಳೆಯರು ತಂದ ಆಶ್ಚರ್ಯಕರ ವರದಿಯನ್ನು ಹೇಳುತ್ತೇ ಹಾಗೂ ಯೇಂಹಾನರು ನಮಾಧಿಯ ಬಾಾಯಾಗಿರುವದು ನೋಡಿದ್ದನ್ನು ಕುಲತ್ತಾ ಮಾತಾಡುತ್ತಿದ್ದರು. ವಜನ 15ರಿಳಿ “ಅವರು ಸಂಭಾಷಿಸುತ್ತಿದ್ದರು, ಜರ್ಜಿನುತ್ತಿದ್ದರು” ಎಂದು ಹೇಳಿದೆ. ವಜನ 17ರಿಳಿ “ಅವರು ಜರ್ಜಿನಿಸಿಕೊಳ್ಳುತ್ತಾ ಮಾತಾಡುತ್ತಿದ್ದರು” ಎಂದಿದೆ. ಜಂಡನ್ನು ಅತ್ಯಿತ್ತ ಎಸೆಯುವಂತೆ ಅವರು ಮಾತುಗಳನ್ನು ಹಿಂದೆ ಮುಂದೆ ಎಸೆಯುತ್ತಿದ್ದರು ಎಂದು ಮೂಲ ಹರ್ಷದ ಅಕ್ಷರಶಃ ಅಥವಾಗುತ್ತದೆ. ಅವರು ಮಾತಾಡಿದರು, ಸಂಭಾಷಿಸಿದರು, ಜರ್ಜಿನಿಸಿದರು, ವಾದಿಸಿದರು, ಧ್ಯಾನಿಸಿದರು ಹಾಗೂ ಪ್ರತಿಜಂಜಸಿದರು. ಅದೇ ಬಿಂಬಿಸವನ್ನು ತುನ್ನಿಸಿ ಹೇಳಿದರೂ ಯಾವುದೇ ನಿಂಬಾಯಕ್ಕೆ ತೆಲುಪಾಗಿಲ್ಲ.

ನಮ್ಮುಗ್ಗೆ ಅನೇಕರು ಈ ದಾಲಯಲ್ಲ ಹಯಾಟಿಸಿದ್ದಿವೆ. ದುಃಖಿತರು ವಿಕಾಂಗಿಗಳು ಅದ ಅನುಭವ ಹೊಂದಿದ್ದಿವೆ. ದೇವರು ಸತ್ತು ಹೋಗಿರದಿದ್ದರೆ ಅತನು ದೂರದಲ್ಲಿಯಾದರೂ ಇರಬಹುದಿತ್ತು. ನಾವು ಗಾಜಿಗೆಂಂಡವರೂ, ಸಂಶಯಪ್ರಕಾರದ ನಮ್ಮೆ ಹೃದಯಗಳಲ್ಲ ನಿಲ್ಲಿಸುತ್ತೇ ಕಳಕೊಂಡವರೂ ಆಗಿದ್ದೇವು. ಪ್ರತಿಯೊಂದಕ್ಕೂ ಕಾರಣಕೊಷ್ಟು ಜಿಡಲು ಹೃದಯಿಸಿದರೂ ನಾಬಿನ್ನು ಹೃದಯಗಳಲ್ಲ ಹೆಚ್ಚಿನ್ನು ಗಳಿಜಾಗಿಸಿಕೊಂಡೆವು. ಎಮ್ಮೂಹುಬಿನ ಹಾದಿಯಲ್ಲದೆ ಇಬ್ಬರು ಶಿಶ್ಯರಂತೆ ಎಡಹುವ ಹೆಚ್ಚಿಗಳಿಂದ ನಡೆದು ಹೋಗಿರುವೆವು.

ನಿರ್ಣಿತ ಪ್ರವರ್ತನೆಗಳಿಂದ (ಲೂಕ 24:15-17)

“ಅವರು ಸಂಭಾಷಣೆಯಲ್ಲ ಜರ್ಜಿನುತ್ತಿರುವಾಗ ಯೇಂನು ತಾನೇ ಹತ್ತಿರಕ್ಕೆ ಬಂದು ಅವರ ಜೊತೆಯಲ್ಲ ಹೋಳಿದು” (ಪ. 15). ಅವರು ಮೆಲ್ಲನೇ ನಡೆಯುತ್ತಿದ್ದಾಗಿ, ತಮ್ಮ ಹಿಂದೆ ಹೆಚ್ಚಿಗಳ ನದ್ದನ್ನು ಕೇಳಿಸಿಕೊಂಡರು. ಅವರು ಹಿಂದಿರುಗಿ ನೋಡಿದಾಗ ಅಹಲಿಜಿಕನೊಬ್ಬನು

ಬರುತ್ತಿರುವದನ್ನು ಕಂಡು, ಸ್ವಲ್ಪ ಯೇಸುವಾಗಿ ನಡೆಯಲು ಘೂರಂಜಿಸಿರಬೇಕು. ಅದರೂ ಬೇಗನೇ ಈ ಅಪರಿಜಿತನು ಅವರ ಹಕ್ಕುದಲ್ಲ ನಡೆಯುತ್ತಿದ್ದನು.

“ಅವರು ಆತನ ಗುರುತನ್ನು ಹಿಡಿಯಲ್ಲ” ಎಂದು ವರ್ಜನ 16 ಹೇಳುತ್ತದೆ. ಅಕ್ಕರ್ಶಿಣಿವಾಗಿ “ಆತನನ್ನು ತಿಳಿದು ಕೊಳ್ಳುವುದಂತೆ ಅವರ ಕಣ್ಣಗಳು ತಡೆ ಹಿಡಿಯಲ್ಪಟ್ಟವು” ಎಂದಾಗುತ್ತದೆ.⁹ ಅವರು ಯೇಸುವನ್ನು ಯಾಕೆ ಗುರುತಿಸಲ್ಪಟ್ಟವೆಂಬುದನ್ನು ನಾನು ತಿಜಯಲಾರನು. ಬಹುಶಃ “ತಡೆ ಹಿಡಿಯಲ್ಪಟ್ಟವು” ಎಂಬುದು ದೈವಿಯ ಪ್ರಚೇಷವನ್ನು ನೂಡಿಸುತ್ತದೆ. ನಲಿಯಾದ ನಮಯ ಬರುವವರಿಗೆ ದೇವರು ಬೇಕೆಂತಲೇ ಅವರು ಯೇಸುವನ್ನು ಗುರುತಿಸಿಕ್ಕೆ ಅನಾಧ್ಯವಾದದ್ವಾರಿ ಮಾಡಿರಬಹುದು (ಪ. 31 ಗಮನಿಸಿಲಿ).

ಯೇಸುವಿನ ಪುನರುತ್ಥಾನವಾದ ದೇಹವು ಆತನ ಹೊದಳನ ದೇಹಕ್ಕಿಂತ ಇನ್ನು ವಾದದ್ವಿಲಿಂದ ಅವರು ಆತನ ಗುರುತು ಹಿಡಿಯದೆ ಇರುವದಕ್ಕೆ ಇನ್ನೊಂದು ನಾಧ್ಯತೆಯಾಗಿರ ಬಹುದು. “ಆದಾದ ಮೇಲೇ ಶಿಷ್ಯರಿಳಿ ಇಬ್ಬರು ಒಂದು ಹಜ್ಜರಿ ನಡ ಕೊಂಡು ಹೋಗುತ್ತಿದ್ದಾಗ ಆತನು ಅವಲಗೆ ರೂಹಾಂತರದಿಂದ ಕಾಣಿಸಿಕೊಂಡನು” (ಪ್ರಾರ್ಕ 16:12) ಎಂದು ಮಾರ್ಕನು ಬರೆದನು. ಆತನ ಪುನರುತ್ಥಾನವಾದ ದೇಹವು ಒಂದು ಲೀಟಿಯಲ್ಲ ಆತನ ಹೊದಳನ ದೇಹಕ್ಕಿಂತ ಇನ್ನುವಾದದ್ವಾಗಿತ್ತೇಂದು ನಾವು ಬಲ್ಲಿವು (1 ಹೊಲಿಂಥ. 15:44). ಅದಾಹರಣೆಗಾಗಿ, ಆತನು ತನ್ನ ಪುನರುತ್ಥಾನವಾದ ದೇಹದಿಂದ, ಮುಜ್ಜ್ಲಿಷ್ಯಾದ್ ಬಾಗಿನ ಮುಖಾಂತರ ಪ್ರಚೇಳಿಸಬಲ್ಲವಾಗಿದ್ದನು. ಘೂರಂಭದಲ್ಲ ಬೇರೆಯವರೂ ಆತನ ಗುರುತು ಹಿಡಿಯದೇ ಹೋದದ್ವಾನ್ನು ತಿಜಿದ್ದೇವೆ (ಯೋಹಾನ 20:14; 21:4; ಮತ್ತಾಯ 28:17): ನಮಾಧಿ ಬಜಯಲ್ಲ ಮಗ್ನಿಲದ ಮಲಯಿಲು, ಗಾಲಾಯ ನಮುಗ್ರದ ಬಜ ಶಿಷ್ಯರು.¹⁰ ಯೇಸುವಿನ ತ್ರೀತಿಯಿಳ್ಳಿ ಶಿಷ್ಯರು ಯಾಕೆ ಆತನನ್ನು ಗುರುತು ಹಿಡಿಯಲ್ಲ ಎಂಬುದನ್ನು ವಿವರಿಸುತ್ತದೆ.

ಇಬ್ಬರ ಶಿಷ್ಯರ ಹೃದಯಗಳಲ್ಲ ನಮನ್ಯೇಯಾರುವುದನ್ನು ಗಮನಿಸಬಹುದು. ದೊಡ್ಡ ಬಂಡ ಹಾಗೂ ರೋಮನ್ ಕೆಂಪು ಮುದ್ರೆಯಾಂದಿಗೆ ಸಮಾಧಿಯ ಅವರ ಕಣ್ಣಗಳನ್ನು ತುಂಜ ಕೊಂಡಿದ್ದಲಿಂದ ಅವರು ಪುನರುತ್ಥಾನವಾದ ಕರ್ತನನ್ನು ನೋಡಲ ಕ್ಷಾಗಿಲ್ಲ. ಯೇಸು ಆಗಾಗ ತನ್ನ ಶಿಷ್ಯರಿಗೆ ತನ್ನ ಮರಣದ ಮತ್ತು ಪುನರುತ್ಥಾನದ ಬಗ್ಗೆ ಹೇಳಿದನು.¹¹ ರೂಹಾಂತರದ ಬೆಳ್ಟಿಂದ ಕೆಳಗಿಳಿದು ಬಂದಾಗ ತನ್ನ ಶಿಷ್ಯರಿಗೆ, “ನಿಲವು ಕೇಗ ಕಂಡ ದಶನವನ್ನು ಮನುಷ್ಯ ಕುಮಾರನು ನತ್ತು ಜಿಳಿತನಾಗಿ ಎಜ್ಜನಲ್ಪಡುವ ತನಕ ಯಾಲಗೂ ಹೇಳಬೇಕಿರೆಂದು” ಹೇಳಿದ್ದನು (ಮತ್ತಾಯ 17:9). ಆನಂತರ ಅದೇ ಅಧ್ಯಾಯದಲ್ಲಿ “ಮನುಷ್ಯಕುಮಾರನು ಮನುಷ್ಯರ ಕೈಗೆ ಒಪ್ಪಿಸಿಕೊಡಲ್ಪಡುವನು. ಅವರು ಆತನನ್ನು ಕೊಲ್ಲುವರು. ನತ್ತು ಮೂರನೆಯ ದಿನದಲ್ಲಿ ಆತನು ಜಿಳಿತನಾಗಿ ಎಜ್ಜನಲ್ಪಡುವನು” (ಮತ್ತಾಯ 17:22, 23) ಎಂದು ಅವಲಗೆ ಹೇಳಿದ್ದನು. ತನ್ನ ದೈವಿಯ ಕಾಯಾನೂಜಿಯಿಂತೆ ತಾನು ಎಲ್ಲರುವೆನೆಂದು ಯೇಸು ಹೇಳಿದನೋ ಅಲ್ಲಿದ್ದನು ಎಂದು ಬೇರೆ ಮಾತನಿಲ್ಲ ಹೇಳಬಹುದು. ಅದರೆ ದುರಾಗ್ರಹವು ತಿಳಿವಜಿತೆಯ ಕಣ್ಣಗಳನ್ನು ಮುಜ್ಜ್ಲಿಷ್ಯಾದ್ ಮಾಡಬಹುದು (ಮತ್ತಾಯ 13:15). ಮೇಸ್ಸಿಯನು ನಾಯುಪುದು ಹೇಗೆ ಎಂಬುದನ್ನು ಶಿಷ್ಯರು ತಿಜಿದುಕೊಳ್ಳಲು ಅಶಕ್ತರಾದದ್ದು “ಕೇತನು ಯೇಸು” ಎಂಬುದನ್ನು ತಿಜಿದುಕೊಳ್ಳಬದಕ್ಕೆ “ಅಡ್ಡಿಹಡಿಸಿದ” ಮುಖ್ಯ ಸಂಗರಿಯಾಗಿತ್ತು.

ಆತನನ್ನು ಗುರುತು ಹಿಡಿಯದೇ ಇರುವದಕ್ಕೆ ಯಾವುದೇ ಕಾರಣಬಿರಬಹುದು.¹² ಯೇಸುವು ಬೇಗನೇ ಅವರ ಕಣ್ಣಗಳನ್ನು ತೆರೆದು ಅವರ ತಿಳಿವಜಿತೆಯನ್ನು ಬೆಳಗಿಸುವದಕ್ಕೆ ಇದ್ದನು. “ಆತನು ಅವರನ್ನು - ನಿಲವು ಮಾರ್ಗದಲ್ಲ ಹೋಗುತ್ತಾ

జజిం సి మాతాడికోళ్లవ ఈ నంగతిగళీను ఎందు కేళలు అవరు దుఃఖిద ములవ్యుత్తపరాగి నింటరు” (ప. 17). యీఎనుచిన మాతుగళు అవరన్ను దాలియిల్ల నిల్లసిదపు. కేలకాల అవరు కోఱప మాడికోండిరబహుదు. దుఃఖి ప్యెయిక్కికచాద నంగతి. నమ్మల్ల హెజ్జుదచరు నమ్మ హృదయగళల్ల దుఃఖుంజరువాగ అపలజితరోందిగె మాతనాడలు బయినువదిల్ల.

శ్లేయాఫ అంతిమవాగి లుత్తర కోణసు: “యేరూనలేబిగె బంద హర న్యుషదపరేల్లలిగూ ఈ దివనగరిళ్ల అదరేశగే నడెదియప నంగతిగళు గొత్తిర లాగి నినగే మాత్ర గొత్తిల్లపోయా?” (ప. 18). అవన మాతుగళల్ల తిరహూరుద స్వశ్రంభిత్తు అందరే అపలజితను దేళదళ్ల యాచ సుద్ది తిజయద మనుష్యసెందు సూజిసుప లితియిల్లట్ట. “ఇప్పగళల్ల ఒండాదారూ ... మాలెయిల్ల సడె కాయిచల్ల” (ఆ. కృ. 26:26). తమ్మ హక్కుదళ్ల నింటియప మనుష్యసు ఏను సంభవిసితోఁ ఎంబుదన్ను కేళరాల్ల చెంబుదన్ను శ్లేయాఫను నంబదచనా గిద్దను.

ఆదరే యీఎను, ప్రతిక్కియి తోలనశల్ల. అదర బధులు, “యావ నంగతిగళ” (ప. 19ఎ) ఎందు కేళదను. “అదక్కే అవరు - నజరేతినచనాద యీఎనుచిన నంగతిగళీ.¹³ ఆకను దేవర ముందే మత్తు మనుష్యర ముందే కృత్యదళ్లయూ మాతినల్లయూ నముధానాద ప్రవాదియాగిద్దను” (ప. 19బ). శిష్యర విశ్వాసద మట్టపన్ను గమనిసిలి. యీఎనుపు ప్రవాదియీందూ ఆకను చోళశయంచే - ప్రవాది యాగిద్దనెందూ అవరు నంజద్దరు (హోలాను. ఆ. కృ. 3:22; 7:37). ఆకను మాతినల్లయూ కృత్యదళ్లయూ నముధానాగిద్దనెందు అవరు తిజదిద్దరు; అపరు ఆకన అధ్యక్షతకాయిగళన్ను నోండిద్దరు. ఆకను బోలధనయిన్ను కేళద్దరు. ఆదాగ్య అపర నంజకే కడిచేయాగిత్తు యీఎనుపు యారాగిద్దునెంబుదన్ను అపరు సంస్కూరణవాగి అధ్యమాడికోళ్లాపల్ల.

“సుద్ది తిజదు కోండిరదు” అపలజితనోందిగె బిచరణయిన్ను శ్లేయాఫను ముందలసిదను. “అకనస్తు మహాయాజకరూ నమ్మ అధికారిగళూ మరణదండనేగే ఒప్పిసికోణప్పు శిలుబిగే హాతిసిదరు” (ప. 20).¹⁴ ఆగ దుఃఖిదిం, “నావాదయోఁ, ఇన్నూయీలో జినరస్తు జిడినతక్కపను ఆకనే ఎందు నిలాళ్లిసి కోండిద్దపు” (ప. 21ఎ) ఎందు కొడిసిదను. ఒందు వారద చేందలు యీఎను యేరూనలేచున్న ప్రచేణిసిదాగ బాదియిల్లయ నమూకదచరల్ల శ్లేయాఫనూ అవన నంగడిగనూ ఇద్ద, “హోనస్తు” ఎందు కొగిద్దిరబహుదు. నిలాళ్లేయ బక్ష లుస్తుతపరాగిత్తు; ఆదరే అదు జద్దు హోయలత. “ఇన్నూయీ లన్ను జిడినువాతను” ఎంబుదు ఆత్మిక బిచోఇసనేగే నంబంధిసిల్ల. ఆదరే దృష్టిక బిచోఇసనేగే నంబంధిసిత్తు, రోచుస్తురన్ను నాశపడిసి ఇన్నూయీలన్ను ఉఱనుపదక్కాగి చుస్తియిను ప్యేభవదిందలూ బల దిందలూ బరువనెందు అపరు నిలాళ్లిసిద్దరు. శిలుబోగూ అపర కనసిగూ నంబంధిచిరాల్ల. “నిలాళ్లిసిద్దపు” ఎంబుదు భూతకాలదఱ్లదే. అపర నిలాళ్లేయ సత్త హోగిత్తు.

ఒందు చేణే నమ్మ నిలాళ్లేగళూ జజ్జల్పణిరబహుదు. ఇదు నంభవినువదేందు నాపు నిలాళ్లిసిద్దరబహుదు; కింగె సంభవిసబహుదెందు తిజదిద్దిరబహుదు. ఆగ

ವಿನ್ಯಾ ನಂಭವಿನಲ್ಲ - ಸಿರಾಶೀಯ ಸಿಮ್ಮನ್ಸ್ ತುಂಜಕೊಂಡಿರಬಹುದು.

ಕ್ಲೈಯೋಥನು ಮುಂದು ವರಿಯುವ ಚೆಳದಲು ತನ್ನ ತಲೆ ಅಲ್ಲಾಡಿಸಿರಬೇಕು: “ಇದು ಮಾತ್ರವಲ್ಲದೆ ಆ ಕಾರ್ಯಗಳು ನಡೆದು ಈ ಹೊಕ್ಕು ಮೂರನೆಯ ದಿನ” (ಪ. 21ಇ). “ಮೂರನೆಯ ದಿನ” ಎಂದು ನಾನು ಸಿನ್ಹ ಓದುವಾಗ ನಮಗಾಗಿ ಅದಕ್ಕೆ ಬಿಳೆತ್ತ ಅರ್ಥ ಇದೆ. “ಮೂರನೆಯ ದಿನವು - ಆ ದಿನ ಯೇಸುವು ತಾನು ಸತ್ಯವರೋಧಿಗಿಂದ ಎದ್ದು ಬಂದನೆಂದು ಹೇಳಿದ ದಿನ!”¹⁵ ಅದರೆ ಇದು ಕ್ಲೈಯೋಥನ ಮಾತಿನ ಅರ್ಥವಲ್ಲ. “ಯೇಸು ಸತ್ಯ ಬಹಳ ನಮಯವಾಯಿತು. ಏನಾದರೂ ನಂಭವಿನುವುದೇರೂ ಎಂದು ಕಾದುಕೊಂಡಿದ್ದೇವು. ಏನೂ ನಂಭವಿನಲ್ಲ. ಈಗ ಮೂರನೆ ದಿನ ಬಹಳವಾಗಿ ಮುಗಿಯುತ್ತಾ ಬಂದಿದೆ. ಕತ್ತಲೆಯಾಗುತ್ತಾಲದೆ - ಏನೂ ನಂಭವಿನಲ್ಲ. ಆದುದಲಿಂದ ನಾವು ಮುಸೆಗೆ ಹೇಳಣತ್ತಾಲದ್ದೇಬೇ” ಎಂದು ಅವನು ಹೇಳಿತ್ತಿದ್ದನು.

ನಮ್ಮ ತಿಳವಜಕೆಯು ಇರಬೇಕಾದ ಲೀಟಯಲ್ಲ ಇಲ್ಲದಿದ್ದರೆ ನಮ್ಮ ಅಲೋ ಜನೆಗಳು ಹೊಬ್ಬಾಗಿ ನಮ್ಮ ನಿಲಂಜ್ಞ ಅಳಿದು ಹೇಳಣವದು.

ಇಬ್ಬರು ಶಿಕ್ಷ್ಯರು ಸಿರಾಶೀಯಾದವರೂ ಧೈಯರ್ ಹಿಂಸರೂ ಜನ್ಮರೂ ಆಗಿದ್ದರು; ಅವರು ಗಲಜಳ ಗೊಂಡಿದ್ದರು. ಕ್ಲೈಯೋಥನು ತಮ್ಮ ಗಲಜಳಾಯನ್ನು ಈ ಮಾತುಗಳಲ್ಲ ಹೇಳಿದನು:

ಅದರೂ ನಮ್ಮಿಲ್ಲ ಕೆಲವು ಮಂದಿ ಸ್ತ್ರೀಯರ ಬಿಳಗಾಗಿವಾಗ ನಮಾಧಿಯ ಬಳಯಲ್ಲ ಇದ್ದ ಅತನ ದೇಹವನ್ನು ಕಾಣದೆ ಅಲ್ಲಿಂದ ಬಂದು ತಮಗೆ ದೇವದೂತರ ದರ್ಶನವಾಯಿತೆಂತಲೂ ಅತನು ಬದುಕುತ್ತಾನೆಂದು ಅವರು ಹೇಳಿದರೆಂತಲೂ ತಿಳಿಸಿ ನಮಗೆ ಅತಾಷ್ಟಯೇವನ್ನುಂಟು ಮಾಡಿದರು (ಪ. 22, 23).

ಸ್ತ್ರೀಯರು ತಮ್ಮ ಕಥೆಯೊಂದಿಗೆ “ಹನ್ನೊಂದು ಜನರ ಹಾಗೂ ... ಉಳಿದವರ್” ಬಳಗೆ ಬಂದಾಗ (ಪ. 8) “ಅವರ ಮಾತುಗಳು ಅವರು ಬಲೀ ಹರಬೆಯಾಗಿ ತೊಲಿದವು. ಹಾಗೂ ಅವರು ನಂಬಲ್ಲ” ಎಂದು ವಜನ 11 ಹೇಳುತ್ತದೆ. “ಅವರ ಮಾತುಗಳು ಮೈಗಳ್ಯರ ಕಥೆಗಳಂತೆ ತೊಲಿದವೆಂದು” KJV ಯಿಲ್ಲದೆ. ಸ್ತ್ರೀಯಲಿಗಿಂದ ಬಹಳ ಸಮಯದಲ್ಲ ಅವಲಿಂದ ಕಾಪುತವಾದ ಕಥೆಗಳಿಂದು ಅವಲಿಗೆ ತೊಲಿತು.

ಶಿಕ್ಷ್ಯರು ಗಲಜಳಗೊಂಡ ಗುಂಪಾಗಿದ್ದು ಪುನರುತ್ತಾನುದ ಬಗ್ಗೆ ನೂಡಿನಲ್ಲಿಟ್ಟ ಯಾವುದನ್ನಾದರೂ ನೆಂಟು ಕೊಳ್ಳಲು ಸಿದ್ಧಾರಾಗಿದ್ದರು ಎಂದು ಇಂದು ಬಿಜ್ಞಾನವಿಲ್ಲದ ಜನರು ಹೇಳಿವರು. ಶಿಕ್ಷ್ಯರು ಯೇಸುವು ಪುನರುತ್ತಾನ ಹೊಂದುವದನ್ನು ನಿಲಂಜ್ಞಿಸಿ ರಿಂದಲ್ಲ. ಆದುದಲಿಂದ ಅವರಿಂದ ಬಿಜ್ಞಾನ ಮಟ್ಟನಲು ಬಲವಾದ ಪುರಾವೆ ಬೇಕಾಗಿತ್ತು.

ಕ್ಲೈಯೋಥನು ತನ್ನ ವಿವರಣೆ ಮುಗಿಸಿದನು: “ನಮ್ಮ ನಂಗಡ ಇದ್ದವರಿಂದ ಕೆಲವರು ನಮಾಧಿಗೆ ಹೋಗಿ ಆ ಸ್ತ್ರೀಯರು ಹೇಳಿದ ಪ್ರಕಾರವೇ ಕಂಡರು; ಆತನನ್ನು ಮಾತ್ರ ಕಾಣಲ್ಲ” (ಪ. 24). ಉಲ್ಲೇಖವು ಹೇಳೆ ಮತ್ತು ಯೋಹಾನಾಲಿಗೆ ನಂಬಂಧಿಸಿತ್ತು (ಲೂಕ 24:12; ಯೋಹಾನ 20:1-10). ಕ್ಲೈಯೋಥನೂ ಅವನ ಸ್ತ್ರೇಹಿತನೂ ಒಂದು ರಕಣ್ಯವಿತ್ತೆಂದು ಒಟ್ಟಿಕೊಂಡರು. ನಮಾಧಿಯು ಹಾಲಯಾಗಿತ್ತು, ಯೇಸುವಿನ ದೇಹ ಕಾಣಬೇ ಹೋಗಿತ್ತು, ಅದಕ್ಕೆ ಏನಾಯಿಲೆಂದು ಅವಲಿಗೆ ತಿಳಿದಿರಿಂದ್ಲ. ಹಿಂದಿದ್ದರೂ ಈ ದುಷ್ಪಿರಾಯಾಗಿ ಇನ್ನೊಂದು ಯೋಜಿಸಿತ್ತು¹⁶.

ಯೇಸು ತಾಳ್ಳಿಯಿಂದ ಹೇಳಿದನು. ಈಗ ಆತನು ಮಾತನಾಡಿದನು ಆತನ ಹೊದಲ ಮಾತುಗಳು ಕ್ಲೈಯೋಥನನ್ನು, ಅವನ ನಂಗಡಿಗನನ್ನು ಆಜ್ಯಯಾಭಿಲಿತನನ್ನಾಗಿ

మాడిరబేసు: “ఎలా, బుద్ధియల్లదపరే,¹⁷ త్రవాదిగటు హేషద్వేల్లవన్ను నంబువదరల్ల మంద వ్యదయరే, ...” (ప. 25). గ్రీకినల్ల నాల్చు హదగజ అఫ్స “మూలమ్” ఎందాగుపుదు. యేసు లుపయోగిసిద హదపు బలహిన వాదద్వు మనసోయినుపంథద్వు ఆగిత్తు, న్యూ ఇంగ్లీష బ్యైబిలనల్ల “ఎష్టు మంద బుద్ధియశ్శపరు” ఎందిదే. యేసువిన మాతన్ను యాపుడే లీతయల్ల భాషాంతరసిదరూ¹⁸ అపు మేజీగే వ్యక్తపడినువ మాతుగింగాగిరాల్ల.

యేసు ఈ మాతుగింగిన్న కలణవాగి హేషదనెంబుదు నంశయ. ఆతను తన్న ద్వానియల్ల దుఃఖదొందిగే ఘ్యదువాగి మాతాడిదనెందు కళ్యాపుత్తేనే. ఈ శిష్యులిగే - యేసువిన ఎల్లా శిష్యులిగే - మేస్సియినన్ను ఆతన సేచెయన్ను అధిక మాడి కోళ్లు అపకార కోడల్లట్టితు. మానపర శాహగింగాగి మేస్సియిన శ్రమేయ అచశ్చకెయ బగ్గె త్రవాదిగటు స్ఫ్ట్టువాగి హేషద్వరు. ఆదికాండ 3:15 రల్లయ మేస్సియినన్ను కులతాద చోదలనెయ త్రవాదనెయల్ల స్యుతానన బలవన్ను ములయలు మేస్సియిను తాయ కొందుపుదు అచశ్చవెందు హేషల్లట్టిత్తు. ఆతన క్యోకాలుగటు తిబియల్లడుపు ఎందు కీఎంనే 22రల్ల హేషలాగిద (ప. 16). ఈ కీఎంనెయు యేసు శిలుబెయ మేలే నుడిద. “నన్న దేవరే, నన్న దేవరే, యాకే నన్న క్యేజిష్ట్టిడ్సిల్?” (ప. 1) ఎంబ లుల్లేఱదింద శ్రురంభవాగుత్తేదే. యేశాయ 53 నంపుణావాగి శ్రమేయ సేవకన బిషయద మేలే కేంద్రిక లినల్లట్టిదే. “నమ్మ దేశ్రోగిం దేసేయంద అబినిగే గాయవాయిత్తు, నమ్మ అపరాధగిం నిబిత్తు - అవను జజ్జల్లట్టును” ఎందు వజన 5రల్లయే.

శిష్యుర నమస్యుయ “ఎల్లా” ఎంబ పదద లుపయోగదింద ఒక్క హేషల్లట్టిదే: “ఎలా బుద్ధియల్లదపరే, త్రవాదిగటు హేషద్వేల్లవన్ను నంబువుదరల్ల మంద వ్యదయపుశ్శపరే!” త్రవాదిగటు హేషద్వరల్ల ఒందు భాగవన్ను శిష్యుర నంజద్దరు. మేస్సియిను రాజునంత, ఆడికిగారనంతే ఇందు భాగవన్ను అపరు మేజీకొండిద్దరు. “కత్తుల కాగు హేష్ట్” ఎందు బర్షో కథామునో అపరు కరేద బిధానపన్ను పలటధ్య బరహశే అస్పుయసిద్దుర అహారాధిగటు అపరాగిద్దరు.¹⁹

ఇందూ నహ అనేకరు దేవర దాక్షు “కత్తుల కాగు హేష్ట్” బిధానపన్ను తెగేదు కోళ్లుత్తిరుపరు. నక్కెవేదదల్ల దేవర త్రీతియ బగ్గె హేషువ భాగగింగిన్న తెగేదు కొండు దేవర రేణుషా హేషువ భాగగింగిన్న జమ్ముజిడుత్తారే. దేవర త్రీతియ బిజుపాపన్ను మేజీకోళ్లుత్తారే. ఆదరే ఆతనిగే భయపడువ తక్కుద బగ్గె నహనెయల్లదపరాగుత్తారే. నక్కెవేదద సిక్కు పరలోఎక బోధనెయన్ను న్వాగతి నుత్తారే ఆదరే సిక్కు నరకద బోధనెయన్ను తళ్ళుజిడుత్తారే. దేవరు హేషద ఎల్లపన్ను స్పీకెలనలు మనస్పుళ్లపరాగిరిదే ఇద్దరే నాపు నహ, “నంబువదరల్ల మంద వ్యదయ పుళ్లపరాగిద్దేచెందు” యేసు హేషుత్తాడ్నానే!

యేసు ముందువచిసిదను: “క్రిస్తును (అందరే మేస్సియిను²⁰) ఇంధ శ్రమగింగిన్న అనుభవిసి తన్న మహాపదిగిన సేఱుపుదు అగక్కువాగిత్తుల్లచేలే?” (ప. 26). “అగక్కు” ఎంబుదక్కుగ్రీక హద “dei” (ష్ట్రే). ఇదు అగక్కుపు ఎంబుదక్కు నంబంధిసిదే. శిలుబెయ బిష్టుకెవాదద్వాగిరాల్ల; అదు మానపరన్ను బిచోఱి నుపచక్కు దేవర యోజనెయల్ల అక్కుచశ్చకొంద భాగవాగిత్తు!

మేస్సియిను శ్రమహడక్కుదేంబ బిషయద బగ్గె శిష్యురల్ల హేషలొటబిత్తు,

“ಶ್ರಮೆ ತಾಳುವ ಮೇಸ್ಸೀಯನು” ಎಂಬುದು ಅವರ ವಿಜಾರಕ್ತೆ ವಿರುದ್ಧವಾದದ್ವಾರಿತ್ತು, ಯೆಶಾಯ 53 ರಂಥ “ಶ್ರಮೆ ತಾಳುವ ನೇವಕನು” ವಿಷಯದ ವಾಕ್ಯಗಳನ್ನು ರಚಿಗ್ಗಳು ಬೋಳಿಸುವಾಗ ಮಹಿಮೆಯ ವಿಷಯಗಳನ್ನು ಮೇಸ್ಸೀಯನಿಗೂ, ಶ್ರಮೆಪಡುವ ವಿಷಯಗಳನ್ನು ಯೆಹೂದ್ಯನಿಗೂ ಜನಾಂಗಕ್ಕೂ ಅನ್ವಯಿಸಿದರು. ಹೀಗೆ ಹೊಲನು ಯೆಹೂದ್ಯನಿಗೆ ಶಿಲುಬೆಯು “ಬಿಷ್ಪವಾಗಿದೆ ಯಿಂದ” (1 ಕೆಂಲಿಂಥ. 1:23) ಹೇಳಿದ್ದನೇ. ಶ್ರಮೆ ಮತ್ತು ಮಹಿಮೆ ಒಂದಾಗಿನಲ್ಲಿಟ್ಟವೆಯೆಂದು ಯೇಸು ಸಾಜಿಸಿದನು - ಮಹಿಮೆಗೆ ಮಾರ್ಗವು ಶ್ರಮೆಯ ಮುಖಾಂತರ. ವೊದಲು ಶಿಲುಬೆಯಲ್ಲಿದ್ದರೆ ಕೀಲಿಂಟಪ್ಪು ಇರಲಾರದು.²¹

ಶಿಷ್ಯರು ನಂಬುವಂತೆ ಮಾಡಲು ಯೇಸುವು ಏನು ಮಾಡಬೇಕು? “ಮೋಶೇಯ ಮತ್ತು ಎಲ್ಲ ತ್ರಾದಿಗಳ ಗ್ರಂಥಗಳ ಚೊದಲುವೀಂದು ಸಮನ್ವ ಗ್ರಂಥಗಳಿಗೆ ತನ್ನ ವಿಷಯವಾಗಿರುವ ಸಾಜನೆಗಳನ್ನು ಅವರಿಗೆ ವಿವರಿಸಿದನು” (ವ. 27). ಯೇಸುವಿನ ನಾನ್ಯಿಧ್ಯಾರ್ಥ ಬಲವಾಗಿದ್ದ ಲೀಟಿಯಲ್ಲಿಯೇ ಅತನು ಪಲಬ್ರಹ್ಮ ಬರಹಗಳಿಗೆ ಮನಿಷಿಗಳಿಗೆ ಮಾಡಿದನು. ನಾವೂ ಹಾಗೆಯೇ ಮಾಡುವ ಅವಶ್ಯಕತೆಯಿದೆ (ರೋಮಾತ್ತರ 10:17)!

ಹೀಗೆ ಒಡಂಬಡಿಕೆಯ ಮುಖಾಂತರವಾಗಿ ಶ್ರಮಬದ್ಧವಾಗಿ ನಕ್ಯವೇದದ ಮೇಲೆ ಇಬ್ಬರು ಶಿಷ್ಯರಿಗೆ ಯೇಸು ಮಾಡಿದ ತ್ರಣಂಗಕ್ಕಾಗಿ ಅಲ್ಲಿರಲು ನಿಂತು ತ್ರೀತಿ ನುಬಿರೋ? ಮುನ್ನಾರಕ್ಕಿಂತ ಹೇಜ್ಜು ತ್ರಾದನೆಗಳು ಹೀಗೆ ಒಡಂಬಡಿಕೆಯಲ್ಲ ಮೇಸ್ಸೀಯನನ್ನು ಮುನ್ನೋಽದಿದಪ್ಪ. ಯೇಸು ಬಹುಶಃ ಮೋಶೇಯು ಬರೆದ ವೊದಲನೆಯ ಪ್ರಸ್ತರಕದ ವೊದಲನೆಯ ಭಾಗದಿಂದ ಹೂರಂಭಿಸಿರಬೇಕು. ಮನುಷ್ಯನ ಹತನವು “ತ್ರಧಮ ಮೂಲ” ವಾಗ್ನಾನವನ್ನು ಕೊಡಲು ಹೀಗೆ ದೇವರನ್ನು ತ್ರೀಲೇಟಿಸಿತು ಎಂದು ವಿವರಿಸಿದನು (ಅದಿಕಾಂಡ 3:15). ಮೇಸ್ಸೀಯ ನಿಗಿಂತ ಮೊದಲು ಬರಾತ್ಕಿಂದ ಒಬ್ಬನನ್ನು ಕುಲತು ತ್ರಾದಿಸಿದ ಮಲಾಕಿಯನ ವರಗಿನ ವಾಗ್ನಾನಗಳನ್ನು ಅತನು ಗುರುತಿಸಿರಬಹುದು (ಮಲಾಕಿ 3:1 ಇತ್ಯಾದಿ). ಅದೆಂಥಾ ಶ್ರಸ್ತಂಗವಾಗಿರಬಹುದಲ್ಲವೇ!

ಆಕಸ್ಮೀಕರಣ ಯೇಸು ಇದನ್ನು ಹೀಗೆ ಮಾಡಿದನೆಂದು ನಿಂತು ತಿಳಿಯಬಿಲಿ? “ನನ್ನಾಲ್ಲಿ ನಕ್ಯವೇದವಿದ್ದ ಅದರಿಂದ ಗುರುತುಗಳನ್ನು ಮಾಡಿದ್ದ ಹೇಳಿಲ್ಲಕ್ಕೆ ಸಿದ್ಧವಾಗಿದೆ. ನಿಮ್ಮ ಬೈಬಿಲುಗಳನ್ನು ತೆರೆಯಲಿ. ನಾವು ನಡೆಯುತ್ತಿರುವಂತೆ ನಾನು ವಾಕ್ಯಗಳನ್ನು ಹೇಳುತ್ತೇನೆ. ಈಗ ಆದಿಕಾಂಡ 3:15ನ್ನು ತೆರೆಯಲಿ ... ?” ಎಂದು ಅತನು ಹೇಳಿದನೋ? ಅತನು ಹಾಗೆ ಹೇಳಿಲ್ಲವೆಂದು ನಿಮಗೆ ತಿಳಿದೆ. ನಾಮಾನ್ಯ ಜನರ ಬಳಯಲ್ಲ ಪಲಬ್ರಹ್ಮ ಬರಹಗಳಾಗಲು, ಅಪುಗಳ ಭಾಗಗಳಾಗಲು ಇರಲಾಗುತ್ತಿದ್ದ, ಯೇಸುವಿನ ತಲೆಯಲ್ಲಿ ಪಲಬ್ರಹ್ಮ ಬರಹಗಳ ಇವುದಲಿಂದ ಅಪುಗಳ ಮುಖಾಂತರ ಅತನು ಅವರಿಗೆ ಬೋಳಿಸಿದನು.²³ ಅತನು ಪಲಬ್ರಹ್ಮಬರಹಗಳ ಅರ್ಥಯನ ಮಾಡಿ ಕಂತಹಾರ ಮಾಡಿಕೊಂಡಿದ್ದನು. ಹಾಗೆಯೇ ಅಪರಿಚಿತನು ಹೇಳಿದ್ದ ನಕ್ಯ ಎಂಬುದಾಗಿ ಗುರುತಿಸುವಷ್ಟು ಇಬ್ಬರು ಶಿಷ್ಯರಿಗೆ ಪಲಬ್ರಹ್ಮ ಬರಹಗಳ ಪಲಜಯ ವಿಭಿನ್ನಿರಬಹುದು. “ಅದು ನಲ! ಅದು ಹಾಗೆ ಹೇಳಿತ್ತೇದೀ! ವೊದಲು ಆ ಲೀಟಿಯಲ್ಲಿ ನಾವೆಂದೂ ಯೋಚಿಸಲಾಗಲ್ಲ!” ಎಂದು ಹೇಳಿತ್ತೇ ಅವರು ತಮ್ಮ ತಲೆಗಳನ್ನು ಅಲ್ಲಾಡಿಸಿರಬಹುದು.

ಯೇಸುವು ಇಬ್ಬರು ತ್ರಯಾಂಕರನ್ನು ಹೀಗೆ ಒಡಂಬಡಿಕೆಯಲ್ಲಿಲ್ಲ ತೆಗೆದು ಕೊಂಡು ಹೊಳದಾಗ ಅವರ ಹೃದಯಗಳಲ್ಲಿ ಸಿಲೆಕ್ಕಿಯು ಪ್ರನಃ ಉಜ್ಜೀವನಿಗೊಂಡಿತ್ತು. ಅವರು ಅನಂತರ ಹೇಳಿದ್ದನ್ನು ಗಮನಿಸಿಲಿ: “ಅತನು ದಾಲಯಲ್ಲಿ ನಷ್ಟಿ ನಂಗಡ ಮಾತಾಡಿದಾಗಲೂ ಗ್ರಂಥಗಳ ಅರ್ಥವನ್ನು ನಮಗೆ ಜಜಿ ಹೇಳಿದಾಗಲೂ ನಷ್ಟಿ

ಹೃದಯವು ನಮ್ಮೆಲ್ಲ ತುದಿಯತಲ್ಲವೇ” (ಪ. 32). ನಂದಿ ಹೋಗಿದ್ದ ನಿಲಂಜ್ಞೆಯ ಕಿಡಿ ಈಗ ಹುನಃ ಉಲಯಲು ಹೂರಂಭವಾಯಿತು. ನಂಬಂಧಿಸಿದ್ದೆಲ್ಲವೂ ಅಥವಾಕೊಡಲು ಹೂರಂಭಿಸಿತು. ಶಿಲುಬೆಯ ನೇರಬಿನ ರುಜುವಾತಲ್ಲ. ಆದರೆ ಜಯದ ಮುಕ್ತೇಯಾಗಿದೆ ಎಂದು ಪರಿಶುದ್ಧ ಬರಹಗಳ ಬೋಧಿಸಿದವು. ಮೆಸ್ಸೀಯನ ಮರಣದ ನಂತರ ಮೆಸ್ಸೀಯನ ಹುನರುತ್ಥಾನವು ಬರುವದೆಂದು ವಾಕ್ಯವು ಬೋಧಿಸಿತು. ನಿಲಂಜ್ಞೆಯ ಹುನರುಜ್ಞವ ಗೊಂಡಿತು.

ನಿರಿಂಜ್ಞೆಯ ಗುರುತಿನಲ್ಲಿಷ್ಟಿತ (ಉಾತ 24:28-32)

ಇಬ್ಬರು ಶಿಷ್ಯರಿಗೆ ಯೇಣು ಪರಿಶುದ್ಧ ಬರಹಗಳನ್ನು ಬಿವರಿಸುತ್ತೇ ಹೋದರಂತೆ, ಫರ್ಕನೀ, ಶಿಷ್ಯರು ತಾವು ಮುಷ್ಟ್ಯಬೇಕಾದ ಸ್ಥಳದ ಹತ್ತಿರ ಬಂದೆವೆಂದು ತಿಜದು ತೋಂಡರು. “ಅವರು ಹೋಗುತ್ತಿರುವ ಹಳ್ಳಿಯ ನಬ್ಲಿಹಕ್ಕೆ ಬಂದರು ...” (ಪ. 28ಎ). ನಂದಯವು ಬೇಗನೇ ದಾಟ ಹೋದದ್ದರ್ಕಾಗಿ ಅವರಿಗೆ ಆಳ್ಳಿಯವಾದದ್ದರಿಳಿ ನಂಶಯವಿಲ್ಲ.

“ಅತನು (ಯೇಣು) ಇನ್ನೂ ಮುಂದಕ್ಕೆ ಹೋಗುವವನಂತೆ ಕಾಬಿಸಿದನು” (ಪ. 28ಬಿ). ಯೇಣು ಅವರೊಂದಿಗೆ ಅಪಾಡುತ್ತಿರಲ್ಲ. ಎಲ್ಲಾ ಪರಿಸ್ಥಿತಿಗಳಲ್ಲಿಯ ನಡತೆಯಂತೆಯೇ ಇಲ್ಲಿಯೂ ಅತನ ನಡತೆಯತ್ತು, ಯೇಣು ಯಾರ ಮೇಲೆಯೂ ತನ್ನ ಒತ್ತಾಯವನ್ನು ಹೇರುವುದಿಲ್ಲ. ಇಬ್ಬರು ಶಿಷ್ಯರು ಅತನನ್ನು ತಮ್ಮೊಂದಿಗೆ ಇರಲು ಕೇಳಿಕೊಳ್ಳುವುದ್ದರೆ ಅತನು ಅಲ್ಲ ಇರುತ್ತಿರಲ್ಲ, ಇದು ಕಥೆಯ ನಿಷಾಯಕ ಭಾಗವಾಗಿತ್ತು. ಯೇಣು ಮುಂದೆ ಹೋರಬು ಹೋಗಿದ್ದರೆ, ಆ ಇಬ್ಬರು ಶಿಷ್ಯರು ತಾವು ಯೇಣುವಿನೊಂದಿಗೆ ಇದ್ದೆಂಬುದನ್ನು ಎಂದೂ ತಿಜದುಕೊಳ್ಳುತ್ತಿರಲ್ಲ!²⁴ (ಹಾಗೆಯೇ ನಿಮ್ಮ ಜೀವನಕ್ಕಾಗಿ ದೇವರಿಗೆ ಬಂದು ಯೋಜನೆಯಡಿ, ಆದರೆ ಅತನು ಆ ಯೋಜನೆ ಯನ್ನು ನಿಮ್ಮ ಮೇಲೆ ಒತ್ತಾಯಿದಿಂದ ಹೊಳಿಸುವುದಿಲ್ಲ. ಅತನ ತತ್ವದೊಂದಿಗೆ ನಿಮ್ಮ ಜೀವಿತವನ್ನು ನಾಮರಸ್ಯದಲ್ಲಿಡಲು ನೀವು ತೀವ್ರಾನಿನ ಮಾಡತಕ್ಕದ್ದು. ನೀವು ಹಾಗೆ ಮಾಡದಿದ್ದರೆ ನಿಮಗಾಗಿ ದೇವರಿಳಿ ಏನಿದೆ ಎಂಬುದನ್ನು ನೀವೆಂದೂ ತಿಜಯಲಾಲಿಲಿ!)

“ನಮ್ಮ ನಂಗಡ ಇರು, ನಂಜಿಯಾಯಿತು ಹೊತ್ತೆ ಇಜಯುತ್ತು ಬಂತು ಎಂದು ಅತಸಿಗೆ ಹೇಳಿ ಬಲವಂತ ಮಾಡಿದರು” (ಪ. 29ಎ). ಅತನನ್ನು “ಬಲವಾಗಿ ಅವರು ಒತ್ತಾಯ ಮಾಡಿದರು” ಎಂದು NIV ಯಾಳಿದೆ. ಯಾರಾದರೂ ನಮ್ಮೊಂದಿಗೆ ಇರಬೇಕೆಂದು ನಾವು ಬಯಸಿದರೆ, ಅವರ ಮನ ಬಲನುಪುದು ಹೇಗೆ ಎಂಬುದನ್ನು ತಿಜದಿರುವೆಲ್ಲವೇ? ಇನ್ನೊಂದೆಡಯಿಲ್ಲ ಅಂತಹ ನಂದಭರ ತಪ್ಪಿಸಿಕೊಳ್ಳುವಿಯಿಸಿದರೆ, “ಹೋಗಿ ಬಸ್ತಿ ಮತ್ತೆ ಭೇಟಯಾಗೋಳಾ” ಇಲ್ಲವೇ “ಬಂದು ನಲ ಮಧ್ಯಾತ್ಮ ಉಪಕ್ಕೆ ನಿಮ್ಮನ್ನು ಅಮಂತ್ರಿಸುತ್ತೇವೆ” ಎಂದು ಹೇಳಿ ಜಡುತ್ತೇವೆ. ಈ ಇಬ್ಬರು ಶಿಷ್ಯರು ಯೇಣು ತಮ್ಮೊಂದಿಗೆ ಇರಬೇಕೆಂದು ಬಯಸಿದರು. ಆದುದಲಿಂದ ಅವರು ಬಲವಾಗಿ ಅತನನ್ನು ಬೇಡಿಕೊಂಡರು: “ಈಗ ರಾತ್ರಿಯಾಗುತ್ತಾದೆ, ದಾಲ ನಲಯಾಗಿ ಕಾಬಿವದಿಲ್ಲ, ದಾಲಯಲ್ಲ ಕಳ್ಳರ ಹಾಗೂ ಕಾಡು ಹೂಡಿಗೆ ಕಾಟ, ಬಂದು, ನಮ್ಮೊಂದಿಗೆ ರಾತ್ರಿ ಕಳೆಯಲಿ!”

ಅವರ ಒತ್ತಾಯಕ್ಕೆ ಯೇಣು ಒಟ್ಟಿಕೊಂಡನು. “ಅತನು ಅವರ ಕಂಡ ಇರುವದಕ್ಕೆ ಉರ್ಬಾಳಕ್ಕೆಹೋಗಿದನು” (ಪ. 29ಬಿ). ಒಳಗೆಬರಲುಅಮಂತ್ರಿಸುವರಜೀವನದೊಳಗೆ ಯೇಣು ಬರುತ್ತಾನೆ (ತ್ರುಕ್ತಿಗಳನೇ 3:20).²⁵

“ಅತನು ಅವರ ನಂಗಡ ಉಪಕ್ಕೆ ಕಂತುಕೊಂಡಾಗ ರೊಟ್ಟಿಯನ್ನು ತೆಗೆದು

ಕೊಂಡು ದೇವರ ನೇನ್ನಾತ್ಮಕಾದಿ ಮುಲದು ಅವಲಗೆ ಕೊಡುತ್ತಿರಲಾಗಿ ...” (ಪ. 30). ನಾಮಾನ್ಯವಾಗಿ ಆತಿಧ್ಯಕೊಡುವವರು ರೋಟಿಗಾಗಿ ಕೃತಜ್ಞತೆ ಹೇಳ ಹಂತತ್ವದ್ದರು. ಆದರೆ ಯೀಂನುಬಿನ ಬಗ್ಗೆ ಅವರು ಪ್ರಭಾವಿತರಾಗಿ ಆತನು ಆತಿಧ್ಯ ನಿಂಡುವ ಹಾತೆನ್ನು ವಹಿಸಲು ಹೇಳಬೊಂಡರು. ಇಣ್ಣ ಯೀಂನು ಮಾಡಿದ್ದು ಮೊದಲು ಆಗಾಗ ಮಾಡುತ್ತಿದ್ದುದನ್ನೇ. ಬದು ನಾವಿರ ಜನಲಿಗೆ ಉಬ ಮಾಡಿಸಿದ್ದನ್ನು (ಹೋಳಿನು. ಲಾಕ 9:16) ಮತ್ತು ಕರ್ತನ ಭೋಜನ ಸ್ಥಾಪಿಸಿದ್ದನ್ನು ಹೇಳಿದಾಗ ಇದೇ ಮಾತನಾಡಿ ಉಪಯೋಗಿನಲ್ಲಿಟ್ಟಬೇ. ಯೀಂನುಬಿನೆಂದಿಗೆ ಪ್ರಯಾಣ ಮಾಡಿದವರು ಆತನು ನೂರಾರು ನಲ ತಮ್ಮ ಉಬದ ಸಮಯದಲ್ಲಿ ರೋಟಿಯನ್ನು ಆಶೀರ್ವದಿಸಿ ಮುಲದಿದ್ದನ್ನು ನೋಡಿದ್ದರು.

ಯೀಂನು ಉಪಕಾರ ಸ್ತುತಿಯ ಮಾತನ್ನು ಹೇಳಿದಾಗ ಅವರು ಫಕ್ತನೇ ಆತನು ಯಾರೆಂಬುದನ್ನು ಗುರುತು ಹಿಡಿದರು. “ಅವರ ಕಣ್ಣಗಳು ತೆರೆದವು,”²⁶ ಹಾಗೂ ಅವರು ಆತನ ಗುರುತನ್ನು ಹಿಡಿದರು” (ಪ. 31ಎ). ಮೊದಲು ಅವರು ಆತನನ್ನು ಯಾಕೆ ಗುರುತಿಸಿಲ್ಲ ಎಂಬುದನ್ನು ನಾಪು ಸಿಕ್ಕಿತವಾಗಿ ತಿಳಿಯಲಾರದಂತೆ, ಅವರು ಯಾಕೆ ಆತನನ್ನು ಫಕ್ತನೇ ಗುರುತು ಹಿಡಿದರೆಂಬುದನ್ನು ತಿಳಿಯಲಾರಿತ್ವ. “ರೋಟಿ ಮುಲಯುವದರಲ್ಲ ಅವರು ಆತನನ್ನು ಗುರುತು ಹಿಡಿದರು” ಎಂದು ಪಜನ 35ರಣಿ ಹೇಳಿದೆ. ಬಹುಶಃ ಆತನಲ್ಲ ಕೃತಜ್ಞತೆ ಸಲ್ಲಿಸುವ ಮತ್ತು ರೋಟಿಯನ್ನು ಹಂತುವ ವಿಧಾನವಿರಬಹುದು. ಶ್ರುತಿನುವ ವಿಶಿಷ್ಟ ವಿಧಾನವಿರಬಹುದು: “ನಮ್ಮ ತಂದೆ” (ಪ್ರತ್ಯಾಯ 6:9) ಎಂಬುದರ ಬದುಲು “ನಮ್ಮ ತಂದೆಯೇ” (ಹೋಳಿನ 10:29) ಎಂದು ಹೇಳಿ ಯೀಂನು ರೋಟಿಯನ್ನು ತನ್ನ ಕೈಗಳಲ್ಲ ಎತ್ತಿ ಹಿಡಿದಾಗ, ಇಬ್ಬರು ಶಿಷ್ಯರು ಆತನ ಹಸ್ತಗಳನ್ನು ಎತ್ತಿ ಹಿಡಿದಾಗ, ಇಬ್ಬರು ಶಿಷ್ಯರು ಆತನ ಹಸ್ತಗಳಲ್ಲ ಹೊಳೆಯಿಂದಾದ ಗಾಯದ ಗುರುತುಗಳನ್ನು ನೋಡಿರಬಹುದು. ಇಲ್ಲವೇ ಯೀಂನು ತನ್ನ ಕೈಗಳಲ್ಲ ರೋಟಿಯನ್ನು ತೆಗೆದು ಕೊಂಡಾಗಾ ದೈವಿಂದ ಪ್ರತಿಬಂಧವು ತೆಗೆದು ಹಾಕಲ್ಪಣಿರಬಹುದು (ಪ. 16). ಸ್ಥಾಪಿತಾಗಿ ಅದು ಹಿಂಗೆ ಎಂಬುದು ನನಗೆ ತಿಳಿದಿರುವದಿಲ್ಲ. ಆದರೆ ಅವರು ಕೂಡಲೇ ಆತನು ಯೀಂನು ಎಂದು ತಿಳಿದು ಕೊಂಡರು.²⁷ ಯಾವುದೇ ಸಂಶಯವಿಲ್ಲ! ಯೀಂನು ಎಜ್ಜನ್ಲಿಟ್ಟಿದ್ದಾನೆ!

ಮುಂದಿನ ಹೇಳಿಕೆಯು ವಿರೋಧವಾದ ಅಂತ್ಯದಂತೆ ತೊರುತ್ತದೆ. ಒಮ್ಮೆ ಅವರು ಯೀಂನುವನ್ನು ಗುರುತಿಸಿದಾಗ ಅವಲಗೆ ಮುಂದೆ ಸಿದೇಂಶಿನಲು ಇಲ್ಲವೇ ಅವಲಗೆ ಧೈರ್ಯಕೊಡಲು ಹಲವೂಟ ಸಮಯವಾಗಿತ್ತು. ಅದರ ಬದುಲು, “ಆತನು ಅವರ ಕಟ್ಟಿಗೆ ಮಾಯವಾದನು” ಎಂದು ಓದುತ್ತೇವೆ (ಪ. 31ಇ). ಇದರ ಅರ್ಥ ಆತನು ಎದ್ದು ನಿಂತು ಕೊಂಡು ಬಾಗಿಸಿಂದ ಹೊರಗೆ ಹೋದನು ಎಂದು ಆಗುವುದಿಲ್ಲ. ಒಂದು ಕ್ಷಣ ಅಲ್ಲಿದ್ದನು ಹಾಗೂ ಮುಂದಿನ ಕ್ಷಣದಲ್ಲಿ ಆತನಿರಾಲ್ಲ ಎಂದಾಗುತ್ತದೆ. ಆತನು ಹೊರಬು ಹೊಗಿದ್ದನು!

ಯೀಂನು ಈ ಇಬ್ಬರು ಶಿಷ್ಯರನ್ನು ಪ್ರಾಣವಾಗಿ ತಿರಸ್ತಲಿಸಿ ಜಡಾಲ್ಲ. ಆ ರಾತ್ರಿಯಲ್ಲ ಕ್ಷಯೋಭನೂ ಅವನ ನಂಗಡಿಗನೂ ಅಪೂರ್ವಲರೊಂದಿಗಿದ್ದಾಗ ಯೀಂನು ಅವಲಗೆ ಪುನಃ ಕಾಣಿಸಿಕೊಂಡನು ಎಂದು ಪಜನ 36 ಗಮನಿಸುತ್ತದೆ. ಯೀಂನು ತನ್ನ ಶಿಷ್ಯರಿಗೆ ಒಂದು ಸಂದೇಶ ಕೊಟ್ಟಿನು. ತನ್ನ ಮರಣದ ಮೊದಲು ಆತನು ದೇಹದಿಂದ ಖಿತಿಗೊಳಿಸಲ್ಪಣಿದ್ದನು. ಅವರಂತೆಯೇ ಮಾನವ ಕಾಲುಗಳಿಂದ ಸದೆದನು, ಮಾನವ ಕೈಗಳಿಂದ ಕೆಲಸ ಮಾಡಿದನು, ಮಾನವ ಕಣ್ಣಗಳಿಂದ ನೋಡಿದನು. ಈಗ ಆತನು ತನ್ನ ಪುನರುತ್ತಾನವಾದ ದೇಹದಲ್ಲಿಯವನು ಹಾಗೂ ಕಲ್ಲು, ಕಟ್ಟಿಗೆಗಳ ಮುಖಾಂತರ ಹಾದು ಹೊಗಲು ಶತ್ರುವಾಗಿದ್ದನು. ಮನಸ್ಸಿಗೆ ಬಂದಂತೆ ಕಾಣಿಸಿಕೊಳ್ಳಬಹುದು,

ಅದ್ಯಾತ್ಮನಾಗಬಹುದು. ನಂದೇಶವು, “ಕರೆಗ ನಾನು ಖಿತಿಯಲ್ಲದವನು! ನಾನು ಎಣಿ ಬೀಕಾದರೂ ಎಲ್ಲೂ ಕಡೆಗಳಲ್ಲಿಯೂ ಇರಲ್ಲಿನು! ನಾನು ಹರಲೋಕಕ್ಕೆ ಏಿ ಹೋದರೂ ನಿಮ್ಮನ್ನು ಬಲಹೆಡಿಸಲು ಮತ್ತು ನಿಮಗೆ ಸಹಾಯ ಮಾಡಲು ನಾನು ನಿಮ್ಮಾಂದಿಗೆ ಇರುವೆನು” ಎಂದಿರುವಂತೆ ತೋರುತ್ತದೆ. ಈ ನಂದೇಶ ನಮ್ಮೆಲ್ಲಿಗೆ ಅಗತ್ಯವಾಗಿದೆ.

ಇಬ್ಬರು ಶಿಷ್ಯರಿಗೆ ಈಗ ಎಲ್ಲವೂ ಸ್ವಷ್ಟವಾಗಿತ್ತು. “ಆಗ ಅವರು ಒಬ್ಬಲೋಭ್ಯರು - ಅತನು ದಾಲಿಯಲ್ಲ ನಮ್ಮ ನಂಗಡ ಮಾತಾಡಿದಾಗಲೂ ಗ್ರಂಥಗಳ ಅಥವಣವನ್ನು ನಿಮಗೆ ಜಜ್ಞಿ ಹೇಳ ದಾಗಲೂ ನಮ್ಮ ಕೃದಯವು ನಮ್ಮಾಲ್ಲ ಕುದಿಯತಲ್ಲಿಂದೇ ಎಂದು ಹೇಳ ಕೊಂಡರು” (ಪ. 32). “ಜಜ್ಞಿ ಹೇಳಿದಾಗ್ನ” ಎಂಬ ಹದವು ಚಜನ 30 ರಿಳಿ “ತೆರೆದವು” ಎಂದು ಭಾಷಾಂತರಿಸಿದ ಪದವು ಒಂದೇ ಯಾಗಿದೆ.²⁸ ಅವರ ಕಣ್ಣಗಳು ತೆರೆಯಲ್ಪಡುವುದು ಪರಿಶುದ್ಧ ಬರಹಗಳ ತೆರೆಯಲ್ಪಣ್ಣಗೆ ಪ್ರಾರಂಭವಾಯಾ.

ನಿರ್ಣ್ಯಾಯ ಪ್ರವಾಪತ್ರನೆ

(ಉಂತಾ 24:33-36)

ಎಮ್ಮಾಹುಬಿನ ಇಬ್ಬರು ಶಿಷ್ಯರು ಕೃದಯಗಳಲ್ಲ ಉಲಿಯತ್ತಿದ್ದ ನಿರ್ಣ್ಯಾಯ ಅವರ ಲ್ಲಿಯೇ ಇಷ್ಟು ಕೊಳ್ಳುವಂಥ ನಂಗಡಿಯಾಗಿರಲ್ಲ. ಅದು ಹಂಚಿ ಕೊಳ್ಳುವಂಥದ್ವಾಗಿತ್ತು - ನಿರುದಿನ ಅಲ್ಲ, ಆದರೆ ಅದೇ ರಾತ್ರಿ! (ಕೈಸ್ತ ನಂದೇಶವು ಅದನ್ನು ನಿಂತು ಹಂಚಿಕೊಳ್ಳುವ ಪವರಿಗೆ ಅದು ನಿಮ್ಮಾದಿಗಿರುವದಿಲ್ಲ ಎಂದು ಯಾರೋ ಹೇಳದ್ದಾರೆ). “ಅದೇ ಗಳಿಗೆಯಲ್ಲ [ಅಂದರೆ ಕೊಡಲೇ] ಎಷ್ಟು ಯೆರಾನಲೇಬಿಗೆ ಹಿಂತಿರುಗಿ ಹೋದರು” (ಪ. 35ಎ). ರಾತ್ರಿಯಲ್ಲ ಪ್ರಯಾಂ ಮಾಡಬಾರದೆಂದು ಅವರು ಯೆಂನುಬಿನೋಂದಿಗೆ ಮಾಡಿದ ವಾದಗಳ ಮರೆಯಲ್ಪಟ್ಟವು. ಅವರು ಕತ್ತಲೆಯಲ್ಲಿಯೇ ಬೇಗನೇ ಹಿಂದಿರುಗಿ ಹೋದರು. ಅವರು ಕಾಲ್ಪನಿಕೆಯಾಗಿ ಏಷ್ಟ ಮೈಲು ದೂರ ನಡೆದಿದ್ದರು; ಈಗ ಪುನಃ ಹಲವಾರು ತಾನುಗಳ ಪ್ರಯಾಂವಾಗಿ ಏಷ್ಟ ಮೈಲು ಹಿಂದಿರುಗಿ ಹೋದರು.

ಕೈಯೋಫನೂ ಅವನ ನಂಗಡಿಗನೂ “ಅಲ್ಲ ಹನ್ನೊಂದು²⁹ ಮಂದಿ ಶಿಷ್ಯರೂ ಅವರ ನಂಗಡ ಇದ್ದವರೂ ಒಬ್ಬಗೆ” ಇರುವದನ್ನು ಕಂಡು ಕೊಂಡರು (ಪ. 35ಜ). ಆಗ ರಾತ್ರಿ ಹತ್ತು ಹನ್ನೊಂದು, ಹನ್ನೇರಡು ಝಂಟೆಯಾಗಿದ್ದಿರಬಹುದು. ಯೆರಾನಲೇ ಖಿನಲ್ಲಿಯ ಶಿಷ್ಯರಿಗೆ ನಿಮಯದ ಅರುವು ಇರಲ್ಲ. ವಿಜಿತವಾದ ಷಟನೆಗಳ ಬಗ್ಗೆ ವಿಜಾಲಿಸಲು ಕೊಡಿಬಂದಿದ್ದರು. ಗುಂತು ವಿನನ್ನು ಜರ್ಜಿನುತ್ತೇಂಬುದನ್ನು ಚಜನ 34 ಹೇಳುತ್ತದೆ. “ಕರೆನು ಎಷ್ಟುದ್ದು ನಿಜ, ಅತನು ನಿಂಬೋಣನಿಗೆ ಕಾಬಿಸಿಕೊಂಡನು” ಕರೆನು ಹೆತ್ತನಿಗೆ³⁰ ದರ್ಶನ ಕೊಟ್ಟಿದ್ದರ ಬಗ್ಗೆ ಎಲ್ಲ ಶಿಷ್ಯರು ನಂಬಾಲ್ಲ ಎಂಬುದನ್ನು ಮಾರೆನ ದಾಲಿಯೇ ಸ್ವಷ್ಟಪಡಿಸುತ್ತದೆ (ಪ್ರಾರ್ಥ 16:11, 14).

ಇಬ್ಬರು ಪ್ರಯಾಂಕರು ತಮ್ಮ ನಾಷ್ಟಿಯನ್ನು ಕೊಡಿಸಿದರು. “ಇದನ್ನು ಕಂಡು ಅವರು ದಾಲಿಯಲ್ಲ ನಡೆದ ನಂಗಡಿಯನ್ನು ರೊಟ್ಟಿ ಮುಲಿಯವದರಲ್ಲ ತಾವು ಆತನ ಗುರುತು ಹಿಡಿದೆಂಬುದನ್ನು ವಿವರಿಸಿದರು” (ಪ. 35). ಪ್ರತಿಯೊಭ್ಯರೂ ಮುಂದೆ ಭಾಗಿ, ಗಮನಬಿಷ್ಟ ಕೇಳುತ್ತಿದ್ದರು. ಕೆಲವು ಮುಖಗಳಲ್ಲ ನಂಜಕೆಯ ಸೋಧವಿದ್ದು, ಕೆಲವರು ಇನ್ನೂ ಹೊಲಿರಾಂದಲ್ಲಿದ್ದರೆಂದು ನಾನು ಉಹಿಸಬಲ್ಲೆ. “ಅವರು (ಕೈಯೋಫ ಹಾಗೂ ಅವನ ನಂಗಡಿಗೆ) ಹೋಗಿ ಉಳಿದವಲ್ಲಿಗೆ ತಿಳಿಸಿದರು. ಆದರೆ ಅವರನ್ನು ನಂಬಾಲ್ಲ” ಎಂದು ಮಾರ್ತ 16:13 ಹೇಳುತ್ತದೆ. ಒಂದು ನಂಗಡಿ ನಿಷಿತವಾಗಿತ್ತು:

ಕ್ಷಯೋಭನೂ ಅವನ ನಂಗಡಿಗನೂ ತಮ್ಮ ವಿಶ್ವಾಸದ ಬಗ್ಗೆ ಹೋರಾಡುತ್ತಿದ್ದಿಲ್ಲ. ಅವರು ಕರ್ತವ್ಯನ ಗುರುತು ಹಿಡಿದಿದ್ದರು. ಆತನು ಎದ್ದಿದ್ದಾನೆಂದು ತಿಳಿದಿದ್ದರು!³¹

ಅವರು ಮಾತಾಡುತ್ತಿರುವಂತೆ ಯೇಸು ಘಟ್ಕನೇ ಅಲ್ಲಿದ್ದನು. “ಅವರು ಈ ನಂಗತಿಯನ್ನು ಶುಲಕ ಮಾತಾಡುತ್ತಿರುವಾಗ ಆತನೇ ಅಪರ ನಡುವೆ ಸಿಂಗನು” (ಇ. 36). ಕಥೆಯನ್ನು ಮುಂದುವರಿಸಲು ನಂಗನ ನಮಯಿಬಿಲ್ಲ. ನಮ್ಮ ಹಾರವನ್ನು - ಇಲ್ಲ ತಮ್ಮ ಪ್ರಯಾಣವನ್ನು ತಮ್ಮ ನತ್ತೆ ಸಿಲಿಂಕ್ಷೆಯೊಂದಿಗೆ ಷಾರಂಜಿಸಿ ತಮ್ಮ ಸಿಲಿಂಕ್ಷೆ ನಜೀವದರೊಂದಿಗೆ ಮುಕ್ತಾಯ ಗೊಂಡದ್ದರೊಂದಿಗೆ ಮುಗಿನುತ್ತೇವೆ!

ಮುಕ್ತಾಯ

ನಿಮ್ಮ ಸಿಲಿಂಕ್ಷೆಯ ಸ್ಥಿತಿಯನ್ನು ನಾನು ತಿಳಿದಿರುವದಿಲ್ಲ. ಅದು ತ್ರೈಕಾಶಮಾನವಾಗಿ ಉಲಿಯುತ್ತಿರುವುದೋ ಅದು ಖಿಂಬಕತ್ತಿರುವುದೋ ಇಲ್ಲವೇ ಅದೆಲ್ಲವೂ ಇಲ್ಲವಾಗಿ ಹೋಗಿದೆಯೋ ಅಲಿಯೆನು. ಎಮ್ಮಾಹುಬಿನ ಶಿಷ್ಯರಂತೆ ನಿಮ್ಮ ಸಿಲಿಂಕ್ಷೆ ಹೆಚ್ಚಿಗೆ ನತ್ತು ಹೋಗಿದ್ದರೆ, ಯೇಸುವಿನ ಪುನರುತ್ತಾಸದ ನತ್ಯದ ಅನ್ನಿಭಾರಕೆ ನಿಮ್ಮ ವಿಶ್ವಾಸವನ್ನು ಲಂಗರು ಹಾಕುವದಲಿಂದ ಅದು ಪುನರುಜ್ಞವನ ಗೊಳ್ಳುವುದು. “ನಮ್ಮ ಕರ್ತವ್ಯನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ನೋಡುತ್ತವಾಗಾ. ಆತನು ಯೇಸು ಕ್ರಿಸ್ತನನ್ನು ನತ್ತುವರೇಳಿಂದ ಎಜ್ಜಿಸಿದ್ದರಿಂದ ತನ್ನ ಮಹಾ ಕರುಣಾನುಂನಾರ ವಾಗಿ ನಮ್ಮನ್ನು ತಿಲಿಗಿ ಜೀವಿಸುವಂತೆ ಮಾಡಿ ಜೀವಕರವಾದ ಸಿಲಿಂಕ್ಷೆಯನ್ನು ನಮ್ಮಿಲ್ಲ ಹುಟ್ಟಿಸಿದನು” (1 ಹೆಚ್ 1:3) ಎಂದು ಹೆಲ್ತನು ಬರೆದನು.

ಪುನರುತ್ತಾಸವನ್ನು ನಂಬಬುವದಕ್ಕಾಗಿ ಅನೇಕ ಕಾರಣಗಳನ್ನು ಗಮನಿಸಿದ್ದೇವೆ: ಖಾಲಿಯಾದ ನಮಯಾಧಿಯ ನತ್ಯ, ಯೋಜನೆಬಿನ ಅಬಿಶ್ವಾಸೀ ಶಿಷ್ಯರ ಹೃದಯ ಮತ್ತು ಜೀವನಗಳಲ್ಲಿ ನಾಟಕೀಯವಾದ ಬದಲಾವಣೆಯಾದರ್ಥ, ತಪ್ಪ ಹೋಳಿಸಲಾಗಿದ ಪ್ರಮಾಣಗಳಿಂದ ನಾಾಕಿ,³² “ಕರ್ತವ್ಯನು ಸಿಜಪಾಗಿಯೂ ಎದಿದ್ದಾನೆ” ಎಂಬ ನಮ್ಮ ಹತ್ಯೆದ 34ನೇ ಪಜನದ ಜಯಶಾಲೆ ಮಾತುಗಳನ್ನು ತ್ವರಿಷ್ಟಿಸಿನಲು ನಮಗೆ ಅನೇಕ ಕಾರಣಗಳಿವೆ.

ಹಿಂದಿದ್ದರೂ ಕೇವಲ ರೊಟ್ಟಿಯ ಬಗ್ಗೆ ತಿಳಿಯುವದಲಿಂದ ನಿಮ್ಮ ಹಸಿವೆ ಹಿಂಗುವದಿಲ್ಲ. ಹಾಗೂ ಸೀಲನಬಗ್ಗೆ ಕೇವಲ ತಿಳಿದುಕೊಳ್ಳುವದಲಿಂದ ನಿಮ್ಮ ಭಾಯಾಲಕ ತೀರದು. ಹಾಗೆಯೇ, ಕೇವಲ ಪುನರುತ್ತಾಸದ ಬಗ್ಗೆ ತಿಳಿದು ಕೊಳ್ಳುವದಲಿಂದ ನಿಮ್ಮ ಹೃದಯವು ಸಿಲಿಂಕ್ಷೆಯಿಂದ ತುಂಬಲಾರದು. ನೀವು ನಂಬಿತಕ್ಕದ್ದು; ಆಮೇಲೆ ಅದನ್ನು ತ್ರಂಕಣಿಸತಕ್ಕದು. ಮೊದಲು ಆತನೊಂದಿಗೆ ಭಾಷ್ಟಿಸ್ತುದ ಸೀಲನ ನಮಯಾಧಿಯಿಂದ ಎಜ್ಜನಲ್ಲುಬೆಳೆತು. ಆಗ ನೂರನೆ ಜೀವನದಲ್ಲಿ ಆತನೊಂದಿಗೆ ಅನುದಿನಪೂರ ನಡೆಯಬೇಕು (ರೋಮಾಪುರ 6:3-6).

ಕ್ಷಯೋಭನೂ ಅವನ ನಂಗಡಿಗನೂ ಯೇಸುವಿಸೆಂತನೆ ಮನಯಲ್ಲ ಕುಳಿತಾಗ, ನಾಮೂನ್ಯವಾದ ಮನಯಲ್ಲ ನಾಮೂನ್ಯವಾದ ರೊಟ್ಟಿಯೊಂದಿಗೆ ನಾಮೂನ್ಯವಾದ ಉಂಟಬೆಂದು ತೋಲಿತು. ಯಾವುದೋ ಅನಾಮೂನ್ಯವಾದದ್ದು ನಂಭಬಿಸಿತ್ತು. ಇದು ನಿಮಗೆ ನಾಮೂನ್ಯವಾದ ದಿನಬೆಂದು ತೋಲಬಹುದು, ಆದ್ದರಿಂದ ನಿಮ್ಮ ಜಿತ್ತವನ್ನು ಕರ್ತವ್ಯನಿಗೆ ನಮಹಿಸಿದರೆ ಇದು ಬಿಶೇಷ ದಿನವಾಗಬಹುದು!³³

పిష్టుగెళు

¹KJV యిల్ల “trusted” ఎందిదే. ఆదరే మూల హర్యదల్ల “hope” ఎంబుడక్కే హదబిదే. ² ఇతర సుపాచేయ బిపరణీగళ త్రుకార ఎమ్ముకు దాలయిల్ల ఇబ్బరు త్రుయాటికలగే యీఎను కాటసికొళ్పువ చోదలు ఆతను అగలేం ఏగ్గులద మలయితగూ ఇతర శ్రీయలగూ కాటసి కోండిధ్వను నాల్ను సుపాచేగళ బిపరణీగళ ఒందక్కొందు పురచటియాగి తేగేదు కోండివే. యీఎనువిన పునరుత్థానద కాటసివికెగళ పూఛా బిపరణీగాగి నాల్ను సుపాచీలెకర దాలలెగళన్ను ఒందుగొడినబేటు. ³ క్లేయోఫన బగ్గె బీలే నమగేనూ తిజిదియవదిల్ల, ఒందు సంత్రాయయపు క్లేయోఫను యీఎనేభన నశేలదరనెందు, యీఎనువిన జిక్కప్పేనెందు నూజినుత్తురే. ఆదరే ఇదన్ను పురన్నులనుపదక్కే యావ ఆధారపూ ఇల్ల. ⁴ ఒందు పురాతన నాంత్రదాయయపు కేనరు హేఇద శిష్యును లూకసాగిద్యునెందు హేఇతుదే. ఆదరే “నమ్మ అధికాలిగళ” (ప. 20) ఎంబుదు అపరిబ్బరూ యీమాద్యరాగిద్దరేంబుదన్ను సూజిసుత్తుదే (లూకసు బముశః గ్రీకెను). కేనరు హేఇద శిష్యును హేఇతునెందు కేలవరు హేఇతుత్తురే. ఆదరే వ. 34 ఆ నాధ్యాతెయిన్న తేగేదు కాకుత్తుదే. నామాన్యవాగి కేనరు హేఇద శిష్యును పుయణెందు జిత్తిసలాగిదే. వ. 25రల్ల NASB యిల్ల “ఎలా, బుధియల్లదవరే” ఎందిదే. “పుయఱరే” ఎంబుదు భాషాంతర కారదిదిం కూడినట్టియైదే. అపరు ఒందే మనెయిల్ల ఇద్దారేందు వజన 29 నూజినుపుయు ఆ శిష్య “క్లేయోఫన హేండతి” యాగిరబేంబుదు యోగ్య వాద లూకయాగిదే. ⁵ నమ్మ కంధేయ 28 మాత్ర 29 వజనగళ అపర మనెయ ఎమ్ముకుఖినల్లతేందు తిజిసుత్తుదే. ⁶ ఎమ్ముకు ఎంబుదు ఎల్లదే ఎందు నమగి సిసితపాగి తిజిదిల్ల, యీరూనలేఖిన పూవచ్చే ఇల్లపే లుత్తర - పూవచద కడగే ఇత్తెందు హేజ్యుద జండితరు హేఇతుత్తురే. ఇందు యాత్రికలగి నాంత్రదాయద స్ఫుర తేలెలనల్చడుత్తియ్య, అదు యీరూనలేఖిసింద వీళల్ల ఆదరే హదనేఇ చ్యేలు దారిదల్లయపుదు. ⁷ కోన స్ఫురగళన్ను నోఱడుచదరల్లయిం జిలే జిలే జటుపటికెగళన్ను మాపుపదరల్లయిం నంచేణపడుత్తేంటే. ఆదరే మనెయింద హోరగే హోదాగ ననగే యాపాగలు ఆరాచుచెప్పునుపదిల్ల, నాను దినగేళస్ట్రోచే అల్ల శాయిదగళన్ను ఎణిసుత్తేంటే: “ఈ కాసిగేయిల్ల ఇన్ను మారు రాగ్రిగళ, ఈ స్వానద పజ్జనల్ల కేంచల ఎరుడునల, ములక్కొర మాడి కేంట్చుపుయు ఇన్ను నాల్ను నల.” అంతిమచాగి చునగే హోణు త్రియవాగ, నిలుగేగాళన్ను ఎణిసుచేసు. “ఇన్ను ఒందే నిలుగాడే, హోణలు ఇన్ను ఎరడుపరే తాపుగాళ మాత్ర!” ⁸ అపరు, “దుఃఖతరాగి” కండరు ఎందు వ. 17 గమసినుత్తుదే. “అపరు చోణ మాడిపచరాగిద్దయ” ఎందు NIV హేఇతుదే. ⁹ ఇల్ల KJV మూల హార్యపన్ను త్రుతిజంజనుత్తుదే. “అంతన్ను గురుతిసదంతే అపరు తడే హికియల్చుట్టు” ఎందు (NIV) “అంతన్ను గురుతు హికియదంతే అపర కణ్ణగళ తడే హికిదపు” ఎందు (RSV) ఇతర భాషాంతరగళచే. ¹⁰ ఈ కంధే ముందుచలిదంతే, యీఎను అంతిమచాగి ఎల్లూ శిష్యులగే కాటసి కోండాగ, చోదలు అపరు ఆతను భూతచేందు భాషిసిదరు (లూక 24:36).

¹¹మాత్రాయ 12:38-40; యోహాన 2:19-21; ఇతర్థాది. ¹²బముశః ఈ సంగతిగళ ఇతర సంగతిగళ ఒందుగొడి యీఎనుచన్ను గురుతిసదంతే మాడిదపు. ¹³ఆ దినదల్ల ఇతరలిగూ “యీఎను” ఎందు కేనలిత్తు (“యీఎను” ఎంబుదు “యీకోణువ” ఎంబుదర గ్రీక రాష ఎంబుదన్ను జ్ఞాపిసిచేణ్ణలి). “యీఎను” ఇల్లపే “నజరేతినపనాద యీఎను” ఎందు హేఇవదలిదం ఈ అభ్యాసి త్రుయాటికసిగూ క్లేయోఫను యీఎనువిన గురుతిగాగి హేఇదను (KJV, NIV, RSV). ¹⁴హిలాతసన్ను ఇతర రోచునో అధికాలిగశన్ను “నమ్మ అధికాలిగళ” ఎందు యీమాద్యరు హేఇవంధ్యు సంశయపుష్టుడై, క్లేయోఫను

ರೋಮನ್‌ರನ್ನು ಶಿಲುಬೀಗೆ ಹಾಕುವದರಲ್ಲಿ ಅವರ ಭಾಗವನ್ನು ತುರಿತ ಹೇಳಿರುವದಿಲ್ಲ, ಕಿಂಗೆ ಹೇಳುಪ್ರಯ “ಜನಾಂಗ ಬಿರೋಧಿ” ಕಾರ್ಯ ಚೆಸ್ತಬಹುದು. ಅದರ ಅದು ಒಬ್ಬ ಯೆಹೋಧ್ಯಾಸಿಂದ ಹೇಳಲ್ಪಟ್ಟಿತು. ಯಾವುದೇ ಗುಂಪಿನ ದೈಷ ಮತ್ತು ಕೆಟ್ಟದ್ದಾಗಿ ನಡಿಸಿಕೊಳ್ಳುವುದು ಎಂದೂ ನಾನ್ಯಾಯವಂದು ಎಣಿಸಲ್ಪಡುವದಿಲ್ಲ. ಅದರೆ ಯೇಸುವನ್ನು ಶಿಲುಬೀಗೆ ಹಾಕಿದ ಅಪರಾಧವನ್ನು ಸರ್ಕ್ಯಾಪೀಯವು ಸ್ಥಾಪಿಸಾಗಿ ಯೆಹೋಧ್ಯರ ಮೇಲೆ ಹಾಗೂ ಅವರ ನಾಯಕರ ಮೇಲೆ ಹೊಲಿಸುತ್ತಿದೆ (ಅ. ಕೃ. 2:23). ¹⁵ಮತ್ತಾಯ 16:21; 17:23 ಇತ್ಯಾದಿ. ¹⁶ಹನ್ಸೆನ್‌ಬಿಂದು ಶಿಕ್ಷರಳ್ ಅನೇಕರನ್ನು ಇಗ್ನೇಜ್‌ಗಳ ಯೇಸುವಿನ ಎಲ್ಲಾ ಶಿಕ್ಷರ ಕ್ಯಾಡ್ಯಾರ್ಥಿ ಅಗ್ನಾತ್ಯದ ಹೊಲಾಪವನ್ನು ಈ ಇಬ್ಬರ ಮಾತುಗಳ ವ್ಯಕ್ತಪಡಿಸುತ್ತಿದೆ. ¹⁷KJV ಯಾಳೆ “ಮಾರ್ಪಣೆ” ಎಂದಿದೆ. ¹⁸The Cotton Patch Version. ¹⁹James Burton Coffman, *Commentary on Luke* (Abilene, Tex.: A.C.U. Press, 1975), 467. ²⁰“ತ್ರಿಂದು” ಎಂಬ ಮೆಸ್ಸಿಯೆ “ಮೆಸ್ಸಿಯೆ” ಎಂಬ ಹೀಬ್ರಾ ಹದದ ರ್ಯಾಖವಾಗಿದೆ. ಏರಡರ ಅಥವ “ಅಳ್ವಿಕ್ತನು.”

²¹“Do Lord” ಎಂದ ಯುವಕರ ಹಾಕಿಸಿಲ್ಲ “ನಿಂನು ಕ್ರಾಜೆ ಹೊರದಿದ್ದರೆ, ನಿಂನು ಕಿಲ್ಲೆಟ ಧರಿಸಲಾರೆ” ಎಂಬ ಮಾತುಗಳವೇ. “ಅರೇಂಗ್ಯ ಹಾಗೂ ಬ್ರಾಯಿದ ಸುವಾರ್ತೆಯನ್ನು” ನಾಯವರು ದೇವರ ನಂಜಕಣ್ಣ ಮರುಬಿಗೆ ಎಂದೂ ಯಾವುದೇ ಸಮನ್ವೇಶವಾದ ಪದಿಲ್ಲ ಎಂದು ಬೋಧಿಸುತ್ತಾರೆ. “ನಾವು ಬಹು ನಂಜಕಣ್ಣ ತಾಜ ದೇವರ ರಾಜ್ಯದೋಳಗೆ ನೇರಬೇಕು” (ಅ. ಕೃ. 14:22) ಎಂದು ಹೊಲನು ಹೇಳಿದ್ದಾನೆ. ²²ಕಂಬುಕಿಯ ಕತ್ತಿರ ಯೆಶಾಯಿನ ಪ್ರಂಥವನ್ನೆಂಬೀಂದ ಸುರುತಯಿ (ಅ. ಕೃ. 8) ಇದ್ದುದ್ದು ಬಹಕಾಗಿ ಅನಂತಮಾನ್ಯವಾಗಿದ್ದಾಗಿತ್ತು ಅದಕ್ಕಾಗಿ ಅವನು ಬಹಕ ಹಳ ವಜ್ರ ಮಾಡಿದ್ದಿರಬೇಕು. ²³ಯೇಸು ಪಲಿಶಿಧ್ ಬರಹಗಳ ಮೂಲ ಜ್ಞಾನವನ್ನು ನಾವು ಹಡೆದು ತೋಳ್ಬುವ ಲಭಿಯಲ್ಲಿಯೇ ಅಂದರೆ ಅಧ್ಯಯನದಿಂದ ಹಡೆದು ಕೊಂಡನೆಂದು ಲಾಕ 2:52 ಹಾಗೂ ಇತರ ಪಲಿಶೇಂದರ್ಗಳು ಬೋಧಿಸುತ್ತಬೇಂದು ನಾವು ನಂಬುತ್ತೇವೆ. ²⁴ಅವರು ಅತನನ್ನು ತಮೆಂದಿಗೆ ಇಜದು ತೋಳ್ಬಲು ಒತ್ತಾಯ ಮಾಡಿರಿದ್ದರೆ ನಾವು ತೋಯಿಂಫಿನ ಬಗ್ಗೆ ತಿಳಿದುಕೊಳ್ಳುತ್ತಿರಿಲ್ಲ, ²⁵ಯೇಸುವಿನ ಜಿತ್ತಕ್ಕೆ ತಮ್ಮನ್ನು ಸಮಹಿಸಿ ತೋಳ್ಬಬಾರ ಜಿವನದಲ್ಲ ಅತನು ಬರುವನು (ಮತ್ತಾಯ 7:21-23). ²⁶ಅದು ಪಲಿಶಿಧ್ ಬರಹಗಳಲ್ಲಿ ಬಹಕಳಲ ಉಪಯೋಗಿಸಿದ ವಿಶಿಷ್ಟವಾದ ಪದಹರ್ಯಾಗವಾಗಿದೆ (2 ಅರಣ 6:17). ನಾನ್ಮಾಲ್ಲ ಅನೇಕಲಿಗೆ ನಮ್ಮೆ ಕಣ್ಣಗಳ ತೆರೆದಿದುವ ಅವಶ್ಯಕತೆಯಿದೆ. ²⁷The Cotton Patch Version ಆ ವ್ಯಕ್ತಿಯಲ್ಲ “ಅವರ ಮೇಲೆ ಅದರ ವಾಯಿತು” ಎಂದಿದೆ. ²⁸“ಅತನು ನಮಗೆ ಪಲಿಶಿಧ್ ಬರಹವನ್ನು ತೆರೆದನು” ಎಂದು KJV ಯಾಳುದೆ. ²⁹ಯುದಧ ಬದಲಾಗಿ ಇನ್ನೊಬ್ಬನು ಆಯ್ದೆಪೂರಿಸಿತೋಳ್ಬುವ ಪರಿಗೆ ತೆಲವು ಸಲ “ಹನ್ಸೆನ್‌ಬಿಂದು ಜನರು” ಎಂಬ ಮಾತು ಉಪಯೋಗಿಸಲ್ಪಟ್ಟಿದೆ. ಅನಂತರ ಅವರು ಪುನಃ “ಹನ್ಸೆನ್‌ರುಳಿ ಜನರಾದ್ದರು.” ಅಂತೋನ್ಸೆಲರು ಒಂದು ಗುಂಪಾಗಿರ್ಬಾಗ ಯೇಸು ಪೊದಲನೆಯ ಸಲ ಸಂದರ್ಭನ ತೋಳ್ಬಾಗ ಥೋಮನು ಇರಲ್ಲಿಬೆಂಬದನ್ನು ನಾವು ಉಲ್ಲೇಖಿಗಳಿಂದ ತಿಳಿದ್ದಿಂದ ನಾನಿದನ್ನು ಹೇಳುತ್ತಿದ್ದೇನೆ. ³⁰ಕೇ ಕಾಣಿಸಿತೋಳ್ಬಿಕೆಯ ವಿವರಣೆಗಳು ನಮಗಿರುವದಿಲ್ಲ. ಅದರೆ 1 ಕೊಲಿಂಥ. 15:5ರಳ್ಳೆ ಹೊಲನು ಇದನ್ನು ನಾಜಿಸಿ ಹೇಳಿದ್ದಾನೆ. ಇದು ಬ್ರೇಚಿಲನ್ನಲ್ಲ ಹೇಳಲ್ಪಡದ ಮಹಾ ಕಥಗಳಲ್ಲಿ ಒಂದಾಗಿದೆ: ತನ್ನನ್ನು ಅಲ್ಲಾಗಳದವನಿಗೆ ಇದು ವಿಶೇಷ ನಂದರ್ಭನ.

³¹ವ. 35ರಲ್ಲ “ನಾರುತು ಕಿಡಿದರು” ಎಂದು ಭಾಷಾಂತರಿಸಲ್ಪಟ್ಟ ರ್ಯಾಖ ತಳ್ಳಿಪು “ತಿಳಿದುಕೊಳ್ಳಿ” ಎಂಬ ಶಬ್ದದ ಒಂದು ರೂಪವಾಗಿದೆ (ಸೈಳಾಡಿಲ KJV). ³²ಎಷ್ಟುಹು ಶಿಕ್ಷರಿಗೆ ಮಾಡಿದಂತೆ ಕರ್ತನು ನಮಗೆ ವೈಯ್ಯಿಕ ದರ್ಶನ ತೋಡುವದಿಲ್ಲ, ಅದರ ನಂಭಬಿಸಿದ್ದರ ತೇಲರ ದಾಖಲೆಯೂ ಅದೇ ಉದ್ದೇಶವನ್ನು ನಾಧಿಸುತ್ತದೆ (ಯಾಳಾಕಾನ 20:30, 31). ³³ತ್ರಂಗಂಗಾಗಳಲ್ಲ ನಾನು ಹಿಂಗೆ ಹೇಳುತ್ತೇನೆ: “ಅದು ನಾಮಾನ್ಯ ತ್ರಂಗಂಗಾದೊಂದಿಗೆ ನಾಮಾನ್ಯ ಕಟ್ಟಿದರಲ್ಲ ನಾಮಾನ್ಯ ಭಾನುವಾರ ಎಂದು ತೋರಬಹುದು... ಆದರೆ ನಿಂತು ನಿಂತು ಜಿತ್ತಪನ್ನು ತರ್ತನಿಗೆ ಸಮಹಿಸಿದರೆ ಅದು ಸಿಮಗೆ ವಿಶೇಷವಾದ ದಿನವಾಗಬಹುದು.”